

# ಪತ್ರಕರ್ತೆ ಕೆಲ್ಪಿಡಿ

# MIS INFORMATION DIS

పత్రశాసన కేంద్రి



## ಪರಿವಿಡಿ

❖	ಮುನ್ದುಡಿ	1
❖	ಪ್ರಸ್ತಾವನೆ	3
❖	ಪರಿಚಯ	5
❖	ವ್ಯಾಖ್ಯಾನ	6
❖	ಸುಳ್ಳ ಮಾಹಿತಿ ಮತ್ತು ತಪ್ಪು ಮಾಹಿತಿಯ ವಿಧಗಳು	7
❖	ಪರಿಶೀಲನೆಗಾಗಿ ಸಾಧನಗಳು (Tools for Verification)	9
◆	ಚಿತ್ರ ಪರಿಶೀಲನೆ (Image Verification)	
•	ಹುಡುಕಾಟದ ಸಾಧನಗಳು (Search Tools)	
	ಗೂಗಲ್‌ನ ರಿವರ್ಸ್ ಐಮೇಜ್ (Google's Reverse Image Search)	
	ರೆವೈಪ್ ರಿವರ್ಸ್ ಐಮೇಜ್ ಹುಡುಕಾಟ: ವಿವಿಧ ಸಚ್ಯಾಡ	
	ಇಂಜೆನೋಗಳನ್ನು ಬಳಸಿ ಹುಡುಕಾಟ (RevEye Reverse Image Search)	
•	ಕೆಲವು ಸಲಹೆ-ಸೂಚನೆಗಳು	
•	ಕ್ರಾಪಿಂಗ್ ಟೂಲ್ಸ್/ಸಾಧನಗಳು (Cropping Tools)	
	ಆಸಂ ಸ್ಕ್ರೀನ್ ಶಾಟ್ (Awesome Screenshot)	
	ಗ್ರೈನ್‌ಶಾಟ್ (Greenshot)	
•	Time Filter-ನಿಮ್ಮ ಐಮೇಜ್ ಸಚ್ಯಾಡನ ಹುಡುಕಾಟವನ್ನು ಪರಿಷ್ಕರಿಸುವುದು	
•	ಕೆಲವು ಸಲಹೆ-ಸೂಚನೆಗಳು	
◆	ವಿಡಿಯೋ ಪರಿಶೀಲನೆ (Video Verification)	14
•	ಇನ್‌ವಿಡ್ (InVid)	
•	ಯೂಟಿಲ್ಯಾಬ್‌ಡಾಟಾ ವ್ಯೂಅರ್ (YouTube Data Viewer)	
•	ಪ್ರತಿ ಫ್ರೇಮ್‌ಮಾತ್ರಾ ಪರಿಶೀಲನೆ (Watch Frame by Frame)	
•	ಕೆಲವು ಸಲಹೆ-ಸೂಚನೆಗಳು	

◆ ಸ್ಥಳ ಪರಿಶೀಲನೆ (Geo-location)	18
• ಗೂಗಲ್ ಮ್ಯಾಪ್ಸ್‌ಗಳು/ನಕ್ಷೆಗಳು (Google Maps)	
• ಗೂಗಲ್ ಸ್ಟ್ರೀಟ್ ವ್ಯೂ (Google Street View)	
• ಗೂಗಲ್ ಅರ್ತ್ (Google Earth)	
• ಮ್ಯಾಪಿಲರಿ (Mapillary)	
• ಕೆಲವು ಸಲಹೆ-ಸೂಚನೆಗಳು	
◆ ಮೂಲದ ಪರಿಶೀಲನೆ (Source Verification)	22
• ಸುಳ್ಳಾ ಅಕೋಂಟ್‌ಗಳು ಹಾಗೂ ವೆಬ್‌ಸೈಟ್‌ಗಳನ್ನು ಗುರುತಿಸುವುದು	
• ಸೋಶಲ್‌ಆರ್ಡಿಟಿಂಗ್ (Social Auditing)	
• ಕೆಲವು ಸಲಹೆ-ಸೂಚನೆಗಳು	
◆ ಮಾಹಿತಿ ಪರಿಶೀಲನೆಗಾಗಿ ಸಲಹೆ-ಸೂಚನೆಗಳು	24
◆ ಸುದ್ದಿ ಲೇಖನಗಳನ್ನು ಒದಲು ಸಲಹೆ-ಸೂಚನೆಗಳು	
❖ ಸುಳ್ಳಾ ಮಾಹಿತಿ ಮತ್ತು ತಪ್ಪು ಮಾಹಿತಿ: ಅವಲೋಕನ	26
• ಸುಳ್ಳಾ ಮಾಹಿತಿ ಮತ್ತು ತಪ್ಪು ಮಾಹಿತಿ	
• ಸುಳ್ಳಾ ಮಾಹಿತಿ/ತಪ್ಪು ಮಾಹಿತಿಗೆ ಕಾರಣಗಳು	
• ಸುದ್ದಿಮನೆಗಳು/ಸುದ್ದಿ ಸಂಸ್ಥೆಗಳ ಸ್ವರೂಪ	
• ಮಾಧ್ಯಮ ಹಾಗೂ ಒದುಗರ ನಡುವಿನ ಸಂಬಂಧ	
• ಮಾಹಿತಿ-ಪರಿಶೀಲನೆ ಸಂಸ್ಥೆಗಳು ಹಾಗೂ ತಂತ್ರಜ್ಞಾನ ಸಂಸ್ಥೆಗಳ ಪಾತ್ರ	
❖ ಉತ್ತಮ ವ್ಯವಸ್ಥೆಗಳು	30
◆ ಪತ್ರಕತೆರು	
• ಮೂಲಗಳು	
• ವರದಿಗಾರಿ/ಬರವಣಿಗೆ/ಸಂಪಾದನೆ	
• ಮಾಹಿತಿ ಪರಿಶೀಲನೆ (Fact-checking)	
◆ ಮಾಧ್ಯಮ ಮುಖ್ಯಸ್ಥರು/ಸಂಸ್ಥೆಯ ಮುಖ್ಯಸ್ಥರು	
◆ ಪತ್ರಕತೆರು ಹಾಗೂ ಮಾಧ್ಯಮ ಒಕ್ಕೂಟಗಳು	
❖ ಸುದ್ದಿಮನೆಗಳಲ್ಲಿ ತಪ್ಪು ಮಾಹಿತಿಯನ್ನು ನಿಭಾಯಿಸುವುದು: ಶಿಬಿರಾಧಿಕಾರ ಸೂಚನೆಗಳು	36
❖ ಮಾಹಿತಿ-ಪರಿಶೀಲನೆ ಮಾಡುವ ವೆಬ್‌ಸೈಟ್‌ಗಳು	39
❖ ಹೆಚ್ಚಿನ ಒದಗಿ ಸಂಪನ್ಮೂಲಗಳು	41
❖ ಉಲ್ಲೇಖಗಳು	43

# ಮುನ್ನಡಿ

ದ್ಯಾನ್ ಶೆಲ್ಲಿ

ಕಾರ್ಯಕರ್ತಾ ನಿರ್ದೇಶಕರು

ರೇಡಿಯೋ ಟೆಲಿವಿಷನ್ ಡಿಜಿಟಲ್ ನ್ಯೂಸ್ ಅಸೋಸಿಯೇಷನ್

ವಾಷಿಂಗ್ಟನ್, ಡಿಸಿ

ತಪ್ಪ ಮಾಹಿತಿ (Misinformation), ಹಾಗೂ ಅದರ ಹೆಚ್ಚು ಅಪಾಯಕಾರಿ ಸಂಬಂಧಿ, ಸುಳ್ಳ ಮಾಹಿತಿ (Disinformation), ಇಗ್ತಿನಾಡ್ಯಂತರ ಪ್ರಜಾಪ್ರಭುತ್ವಕ್ಕೆ ಅಂಟಿದ ಶಾಪಗಳಾಗಿವೆ. ಅವಗಳಲ್ಲಿ ತೊಡಗಿರುವ ಜನರು ಹಲವಾರು ಬಾರಿ ಚುನಾವಣೆಗಳ ಮೇಲೆ ಪ್ರಭಾವ ಬೀರುವಲ್ಲಿ, ಮುಗ್ದ ಜನರ ವರಚಣಿಗೆ ಹಾನಿ ಮಾಡುವಲ್ಲಿ ಮತ್ತು ಕೆಲ ಅಪರೂಪದ ಸಂದರ್ಭಗಳಲ್ಲಿ ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ಸಫಲವಾಗಿದ್ದಾರೆ.

ತಿಳಿದೋ ತಿಳಿಯದೇಯೋ, ಸುಳ್ಳ ಮತ್ತು ತಪ್ಪ ಮಾಹಿತಿಯ ಹರಡುವುದನ್ನು ತಡೆಯುವ ಹೊಸೆ ಪ್ರತ್ಯಕ್ಷತರ ಮೇಲಿದೆ, ಅಷ್ಟೇ ಅಲ್ಲದೆ, ಸತ್ಯದ ತಲಸ್ಸುತ್ತಿರುವುದನ್ನೇ ಮಾಡಿ, ನಿಜಸ್ವರೂಪವನ್ನು ಬಯಲು ಮಾಡುವ ಗುರುತರ ಜವಾಬ್ದಾರಿಯೂ ಅವರ ಮೇಲಿದೆ. ಆಗಸ್ಟ್ 2019ರಲ್ಲಿ, ದಕ್ಷಿಣ ಭಾರತದ ಪ್ರತ್ಯಕ್ಷತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ತಪ್ಪ ಮಾಹಿತಿ ಮತ್ತು ಸುಳ್ಳ ಮಾಹಿತಿಯ ಅಪಾಯಗಳ ಬಗ್ಗೆ, ಹಾಗೂ ಸುಳ್ಳ ಮಾಹಿತಿಯಿಂದ ಉಂಟಾಗುವ ಹಾನಿಯನ್ನು ತಡೆಗಟ್ಟಿವ ಪ್ರಯತ್ನದಲ್ಲಿ ಅವರು ನಿಭಾಯಿಸಬೇಕಾದ ವಿಶಿಷ್ಟ ಪಾತ್ರಗಳ ಬಗ್ಗೆ ಮಾತನಾಡಲು ಚಿನ್ನೆಲ್ಲಿಗೆ ಬರಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಈ ಸಂದರ್ಭದಲ್ಲಿ ವಿದೀಯೋ ಕಾನ್ಪರೆನ್ಸ್‌ನ ಮೂಲಕ, ಕನಾರಾಟಕ, ಕೇರಳ ಮತ್ತು ತಮಿಳುನಾಡನ ಪ್ರತ್ಯಕ್ಷತರೊಂದಿಗೂ ನಾನು ಸಂಪಾದ ನಡೆಸಿದೆ.

ನಾನು ಭೇಟಿ ಮಾಡಿದ ಸಂಪಾದಕರು, ಹಿರಿಯ ಪ್ರತ್ಯಕ್ಷತೆಯೊಳ್ಳುವಿಗಳು, ಪ್ರತ್ಯಕ್ಷತರು ಹಾಗೂ ವಿದ್ಯಾರ್ಥಿಗಳು, ಅವರಿಗೆ ನೀಡಲಾದ ಹೊಣೆಗಾರಿಕೆಗೆ ಸ್ವಂದಿಸಿದುದು, ಅದರಲ್ಲಿ, ಸುಳ್ಳ ಮಾಹಿತಿ ಹಾಗೂ ತಪ್ಪ ಮಾಹಿತಿಯನ್ನು ಬುಡಸಮೇತ ಕೆಲ್ಲಾಗೆಯೂ, ಬಹಿರಂಗಗೊಳಿಸಿ, ಹಾಗೂ ನಿಜಸ್ವರೂಪ ಬಯಲಿಗೆಳೆಯುವ ಮೂಲಕ, ಸಾರ್ವಜನಿಕರನ್ನು ಪ್ರಚೋದಿಸುವ/ರೋಚ್ಚಿಗೆಬ್ಬಿಸುವ ಮಾಹಿತಿಯನ್ನು ನೀಡಬೇಕೆ, ವಾಸ್ತವದ ನೆಲೆಗಟ್ಟಿನಲ್ಲಿ ವರದಿಗಾರಿಕೆ ಮಾಡಲು ಒಟ್ಟೊಂದಿದ್ದಕ್ಕೆ ನನ್ನ ಮನಸ್ಸು ಅದ್ರುವಾಯಿತು.

ಪ್ರತ್ಯಕ್ಷತೆಯವು ಪವಿತ್ರ ಕರೆ ಎಂದು ನಂಬಿದ ಅನೇಕರಲ್ಲಿ, ನಾನು ಒಬ್ಬು. ಅದು ಹೆಚ್ಚು ತಿಳುವಳಿಕೆಯುಳ್ಳ ಹಾಗೂ ಸುಶಿಕ್ಷಿತ ಸಮಾಜವನ್ನು ರೂಪಿಸುವ ಮತ್ತೆ ಕಾರ್ಯವನ್ನು ಮಾಡುವುದೆಂದು ಅನೇಕರು ನಂಬಿದ್ದಾರೆ. ಇತಿಹಾಸದ್ದಕ್ಕೂ, ಸಮಗ್ರ ಮಾಹಿತಿಯನ್ನು ಹೊಂದಿರುವ ಜನರು ತಮ್ಮ ಜೀವನ, ತಮ್ಮ ಸಮುದಾಯ ಹಾಗೂ ತಮ್ಮ ಸ್ಥಳೀಯ, ಪ್ರಾದೇಶಿಕ ಹಾಗೂ ರಾಷ್ಟ್ರೀಯ ಸರ್ಕಾರಗಳ ಮುಂದಾಳತ್ವವನ್ನು ಯಾರು ವಹಿಸಬೇಕೆಂಬುದರ ಬಗ್ಗೆ ಉತ್ತಮ ನಿರ್ಧಾರಗಳನ್ನು ತೆಗೆದುಹೊಂಡಿದ್ದಾರೆ.

ಈ ಕೈಪಿಡಿಯು, ಸುಳ್ಳ ಮಾಹಿತಿ ಹಾಗೂ ತಪ್ಪ ಮಾಹಿತಿಯ ವಿರುದ್ಧದ ಹೋರಾಟದಲ್ಲಿ, ದಕ್ಷಿಣ ಭಾರತದ ಪ್ರತ್ಯಕ್ಷತರು ಬಳಸಬಹುದಾದ, ಹಾಗೂ ಬಳಸಲೇಬೇಕಾದ ಅಮೂಲ್ಯ ಮಾರ್ಗದರ್ಶನ ಮತ್ತು ಸಾಧನಗಳನ್ನು ಒದಗಿಸುತ್ತದೆ - ಹೆಚ್ಚು ತಿಳುವಳಿಕೆಯುಳ್ಳ ಹಾಗೂ ಸುಶಿಕ್ಷಿತ ಸಮಾಜವನ್ನು ರೂಪಿಸುವ ಆತ್ಮಸಾಕ್ಷಿಗೆ ಸ್ವಂದಿಸಲು ಅವರು ಇದನ್ನು ಬಳಸಬಹುದು ಹಾಗೂ ಬಳಸಬೇಕಾಗುತ್ತದೆ.

# ಮುನ್ನಡಿ

ನಳಿನಿ ರಾಜನ್

ಡೀನ್ ಆಪ್ಲೋ ಸ್ಟ್ರಾಟೋ

ಪಶ್ಚಿಮ ಕಾಲೇಜ್ ಆಪ್ಲೋ ಜನರಲಿಸಂ

ಪತ್ರಕರ್ತನನ್ನು ಸದಾ ಸಾರ್ವಜನಿಕರಿಗೆ ಮಾಹಿತಿ ಹಂಚಿವ, ಸಮಾಜದ ಕಾವಲುಗಾರರಾಗಿರುವ ಹಾಗೂ ಶಿಕ್ಷಣ ನೀಡುವ ಗುರುತರ ಪತ್ರವನ್ನು ವಹಿಸುವ ದೃಷ್ಟಿಯಿಂದಲೇ ಕಾಣಲು ಸಾಧ್ಯವಿಲ್ಲ. ಹಲವಾರು ಕಾರಣಗಳಾಗಿ, ಪತ್ರಕರ್ತರು ಕೆಲವೊಮ್ಮೆ ತಾವು ಕಂಡುಕೊಂಡ ಸತ್ಯಗಳನ್ನು ತಪ್ಪಾಗಿ ಗ್ರಹಿಸುತ್ತಾರೆ ಮತ್ತು ಮಾಧ್ಯಮಗಳಲ್ಲಿ ಸುಳ್ಳ ಮಾಹಿತಿ ಅಥವಾ ತಪ್ಪು ಮಾಹಿತಿಯನ್ನು ಪ್ರಕಟಿಸಬಹುದು/ಪರಿಚಯಿಸಬಹುದು. ಜುಲೈ-ಸೆಪ್ಟೆಂಬರ್, 2019ರಲ್ಲಿ ಪ್ರಾದೇಶಿಕ ಭಾಷೆಗಳಾದ ಕನ್ನಡ, ಮಲಯಾಳಂ, ಮತ್ತು ತಮಿಳು ಭಾಷೆಗಳಲ್ಲಿ, ದಕ್ಷಿಣ ಭಾರತದಾದ್ಯಂತ ನಡೆಸಿದ ಮೂರು ಕಾರ್ಯಾಗಾರಗಳಲ್ಲಿ ಭಾಗವಹಿಸಿದ ಹಲವಾರು ಭಾಗಾಧಿಕಾರಿಗಳೂ ಇದೇ ಅಭಿಪ್ರಾಯವನ್ನು ಪ್ರಕಟಿಸಿದರು. ‘ದಕ್ಷಿಣ ಭಾರತದಲ್ಲಿ ತಪ್ಪು ಮಾಹಿತಿ/ಸುಳ್ಳ ಮಾಹಿತಿ ತಡೆಗಟ್ಟಿವುದು: ಪ್ರಾದೇಶಿಕ ಮಾಧ್ಯಮ ಸಾಕ್ಷರತಾ ಉಪಕ್ರಮ’ ಎಂಬ ವಿಷಯವನ್ನು ಕುರಿತಾದ ಈ ಕಾರ್ಯಾಗಾರಗಳನ್ನು ಯುವಕ್ ಕಾನ್ಸಲೇಂಟ್ ಜನರಲ್ ಸಹಯೋಗದೊಂದಿಗೆ ಮೀಡಿಯಾ ಡೇಲಪ್ಲೋಟ್ ಫ್ರೌಂಡೇಶನ್ (ಮಾಧ್ಯಮ ಅಭಿಪ್ರಾಯ ಪ್ರತಿಷ್ಠಾನವು) ಚೆನ್ನೆಲ್ಲನಲ್ಲಿ ನಡೆಸಿತ್ತು.

ಪತ್ರಿಕಾಗೊಂಡಿಯಲ್ಲಿ ಹೇಳಲಾದ ಎಲ್ಲ ವಿಷಯಗಳ ನಿಖಿರತೆಯನ್ನು ಪರಿಶೀಲಿಸುವುದು ಕಷ್ಟಕರವಾಗಿರುವುದೂ, ಮಾಧ್ಯಮಗಳಲ್ಲಿ ತಪ್ಪು ಮಾಹಿತಿಯ ಕಾಣವ ಹಲವಾರು ಕಾರಣಗಳಲ್ಲಿ, ಒಂದಾಗಿದೆ; ಅದರೂ, ಅಂತಹ ಎಲ್ಲ ಪ್ರಯತ್ನಗಳನ್ನೂ ಒಬ್ಬ ಪತ್ರಕರ್ತನು ಮಾಡಬೇಕು. ಜೊತೆಗೆ, ಚ್ಯಾನಲ್‌ಗಳ ನಡುವೆ ಬ್ರೇಕಿಂಗ್ ನ್ಯೂಸ್ ಕೊಡುವಲ್ಲಿ ಇರವ, ಅಂತಹ ಗೌಪ್ಯವಾಗೇನೂ ಉಳಿಯದ ಹೈಪೋಟಿ ಇದ್ದು, ಜನಸ್ತಿಯತ್ತೆ ಹಾಗೂ ಟಾಗೆಂಟ್ ರೇಎಂಟ್ ಪಾಲಿಂಟ್‌ಗಳನ್ನು (ಟಿಆರ್‌ಎಂಟ್) ಬೆನ್ನೆಟ್‌ವ್ಯವ ಪ್ರಸ್ತುತ ವಾತಾವರಣದಲ್ಲಿ, ಪತ್ರಕರ್ತರು ಕರ್ತಾ ಹಾಗೂ ಕೂಲಂಕುಷವಾದ ಸತ್ಯ-ಶೋಧನೆಯ ಕಾರಣದಿಂದ ಹಿಂದುಳಿಯಲು/ನಿಧಾನಗತಿಯಲ್ಲಿ ಸಾಗಲು ಬಯಸುವುದಿಲ್ಲ.

ಹಾಗಾಗಿ, ಈ ಉದಾತ್ತ ವೃತ್ತಿಯ ನೈತಿಕ ಮಹತ್ವವನ್ನು ಹೇಳಿಸುವ ಸಲುವಾಗಿ, ಇತರ ವಿಷಯಗಳೂ ಸೇರಿದಂತೆ, ಡಿಜಿಟಲ್ ಯುಗದಲ್ಲಿ ಸಾಧನಗಳನ್ನು ಬಳಸಿಕೊಂಡು ತಪ್ಪು ಮಾಹಿತಿ ಮತ್ತು ಸುಳ್ಳ ಮಾಹಿತಿಯನ್ನು ತಡೆಗಟ್ಟಿವ ಮಾರ್ಗಗಳನ್ನು ಕಂಡುಹಿಡಿಯುವುದು ಒಂದು ಸ್ವಾಲಾಗಿದೆ.

## ಪ್ರಸ್ತಾವನೆ

ಪ್ರತಿದಿನವೂ ತಪ್ಪು ಮಾಹಿತಿ ಅಥವಾ ಸುಳ್ಳ ಮಾಹಿತಿಯನ್ನು ವದುರಿಸುವ ಪತ್ರಕರ್ತರಿಗೆ, ಇದೊಂದು ಗಂಭೀರ ಹಾಗೂ ಆತಂಕಕಾರಿ ವಿಷಯ. ಪತ್ರಕರ್ತರಿಗೆ ನೇರವಾಗಲೆಂದು ತಪ್ಪು ಮಾಹಿತಿ ಹಾಗೂ ಸುಳ್ಳ ಮಾಹಿತಿ ಕುರಿತಾದ ಈ ಕೈಪಿಡಿಯನ್ನು ತರಲಾಗಿದೆ.

ಕೈಪಿಡಿಯು ಮೂರು ಮುಖ್ಯ ವಿಭಾಗಗಳನ್ನು ಒಳಗೊಂಡಿದೆ: ತಪ್ಪು ಮಾಹಿತಿ ಹಾಗೂ ಸುಳ್ಳ ಮಾಹಿತಿಯ ಪೆಚೆಯ, ಮತ್ತು ಅವುಗಳ ಹಲವಾರು ಪ್ರಕಾರಗಳು; ಮಾಹಿತಿಯ ಸ್ತೋಷತ್ವತೆಯನ್ನು, ಅದರಲ್ಲಿ ವಿಶೇಷವಾಗಿ ಚಿತ್ರಗಳು ಹಾಗೂ ವೀಡಿಯೋಗಳನ್ನು ಪರಿಶೀಲಿಸುವ ಸಾಧನಗಳು ಮತ್ತು ಕಾರ್ಯಕರ್ತರಿಗಳು; ಮತ್ತು ವೈಯಿಕೀಕ ಮತ್ತು ಸಾಂಸ್ಕೃತಿಕ ಮಟ್ಟದಲ್ಲಿ, ನ್ಯಾಂಸ್ರೋರೂಪೊನಲ್ಲಿನ ಸುಳ್ಳ ಮಾಹಿತಿಯನ್ನು ತಡೆಗೆ ಅನುಸರಿಸಬೇಕಾದ ಉತ್ತಮ ಆಚರಣೆಗಳು.

ಇಲ್ಲೆ-ಸೆಪ್ಟೆಂಬರ್, ೨೦೧೯ರ ಅವಧಿಯಲ್ಲಿ ಕೊಚ್ಚಿ, ಜಿನ್ನೆಲ್ ಮತ್ತು ಬೆಂಗಳೂರಿನಲ್ಲಿ ಪತ್ರಕರ್ತರಿಗಾಗಿ ನಡೆಸಿದ ತರಬೇತಿಯ ಸೆಫೆನ್/ಅಧಿವೇಶನಗಳಲ್ಲಿ ಪ್ರಸ್ತುತ ಪಡಿಸಲಾದ ಸಾಧನಗಳ ಮಾಹಿತಿಯನ್ನು ಇದು ಒಳಗೊಂಡಿದೆ.

ಈ ಅಧಿವೇಶನಗಳನ್ನು ಭಾರತ ಮತ್ತು ಯುನ್ಯೆಟೆಡ್ ಸ್ಟೇಟ್ಸ್‌ನ ಪ್ರಮುಖ ಸ್ತೋಷಾಧನಾ ತಜ್ಞರು ನಡೆಸಿದರು. ತರಬೇತಿಯ ಸಾಮಗ್ರಿಗಳನ್ನು ಒದಗಿಸಿ, ಅಧಿವೇಶನಗಳನ್ನು ನಡೆಸಿದ ಗೂಗಲ್ ನ್ಯಾಂಸ್ ಇನಿಶಿಯೇಟಿವ್ ಮತ್ತು ಅದರ ಪ್ರಮಾಣೀಕೃತ ತರಬೇತುದಾರರಾದ ಭರತ್ ನಾಯಕ್, ಸುನಿಲ್ ಪ್ರಭಾಕರ್ ಹಾಗೂ ಸತೀಶ್ ಕುಮಾರ್ ವಿ. ಅವರಿಗೂ, ಮತ್ತು, ಆಲ್ರ್ಯಂಜುಸ್‌ನ ಪ್ರತೀಕ್ ಸಿನಾಮ್ ಮತ್ತು ಪೊಚಾ ಚೆಧುರಿ ಅವರಿಗೆ ನಾನು ಧನ್ಯವಾದಗಳನ್ನು ಸಲ್ಲಿಸು ಬಯಸ್ತೇನೇ. ಕಾರ್ಯಾಗಾರಗಳಲ್ಲಿ ಪತ್ರಕರ್ತರಿಗೆ ತರಬೇತಿ ನೀಡುವ ಸಲುವಾಗಿ ಬೆಳಿನಾರಾಗಳನ್ನು ನಡೆಸಿದ ಯುನ್ಯೆಟೆಡ್ ಸ್ಟೇಟ್ಸ್‌ನ ರೇಡಿಯೋ ಟೆಲಿವಿಷನ್ ಡಿಜಿಟಲ್ ನ್ಯಾಂಸ್ ಅಸೋಸಿಯೇಶನ್‌ನ (ಆರ್ಟಿಡಿಎನ್‌ಎ) ಕಾರ್ಯನಿರ್ವಾಹಕ ನಿರ್ದೇಶಕರಾದ ಡ್ಯೂನ್ ಶೇಲ್ಲಿ ಅವರಿಗೂ ನಾನು ಧನ್ಯವಾದಗಳನ್ನು ಅಪಿಕುತ್ತೇನೆ.

ಕಾರ್ಯಾಗಾರಗಳು ಮತ್ತು ಒಂದು ದಿನದ ಸಮೀಕ್ಷೆನದಲ್ಲಿ ಹಿರಿಯ ಪತ್ರಕರ್ತರು, ಸಂಪಾದಕರು, ವಿಧಿ ಮಾಧ್ಯಮಗಳಲ್ಲಿ ತೊಡಗಿಸಿಕೊಂಡವರು, ಸ್ತೋಷಾಧಕರು ಮತ್ತು ಶಿಬಿರಾಧಿಕಾರಿಗಳ ನಡುವಿನ ಪ್ರಾಣಲ್ರ ಚಚೆಂಗಳು ಮತ್ತು ಮಾತುಕತೆಗಳಿಂದ ಉತ್ತಮ ಅಂಶಗಳನ್ನು ಈ ಕೈಪಿಡಿ ಒಳಗೊಂಡಿದೆ. ಈ ಅಧಿವೇಶನಗಳ ಟಿಪ್ಪಣಿಗಳು/ಅನಿಸಿಕೆಗಳು ಮತ್ತು ಅವಲೋಕನಗಳನ್ನು ಒದಲು ಸುಲಭವಾಗುವ ರೀತಿಯಲ್ಲಿ ಹೇಳುತ್ತೇವೆ. ಇದು ಪತ್ರಿಕೆಗಳೇ ಮತ್ತು ಪ್ರತೀಕ್ ಸಿನಾಮ್ ಪ್ರಮಾಣೀಕೃತವಾಗಿ ನಾವು ಭಾವಿಸುತ್ತೇವೆ. ಏಲ್ಲಾ ಹಿರಿಯ ಪತ್ರಕರ್ತರು, ಸಂಪಾದಕರು, ಮಾಧ್ಯಮ ಬಳಕೆದಾರರು, ಸ್ತೋಷಾಧಕರು ಮತ್ತು ಶಿಬಿರಾಧಿಕಾರಿಗಳು ನೀಡಿದ ಉಪಯುಕ್ತ ಸಲಹೆಗಳು, ಅಭಿಪ್ರಾಯಗಳು ಹಾಗೂ ಚಚೆಂಗಳಲ್ಲಿ ಭಾಗವಹಿಸಿದುಕೊಗ್ಗಿ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಉಪಕ್ರಮದಲ್ಲಿ ಭಾಗವಹಿಸುವ ಮೂಲಕ ತಮ್ಮ ಬೆಂಬಲವನ್ನು ನೀಡಿದ ಮುಂದೊಳಿಂ, ತಮಿಳು ಮತ್ತು ಕನ್ನಡದ ಪ್ರಾದೇಶಿಕ ಭಾಷೆಗಳಲ್ಲಿನ ಸುದ್ದಿ ಸಂಸ್ಥೆಗಳಿಗೆ ನಾನು ಆಭಾರಿ.

ಬಾಬು ಜೋಸೆಫ್ ಮತ್ತು ತಂಡದ ನೇತೃತ್ವದ ಕೊಚ್ಚಿಯ ಸೇಕ್ರೆಟ್ ಹಾಟ್‌ಎ ಕಾಲೇಜ್, ಮತ್ತು ಬೆಂಗಳೂರಿನ ಕಮ್ಯೂನಿಕೇಷನ್ ಫಾರ್ಮ ದೇವಲಪ್ಪೆಂಟ್ ಅಂಡ್ ಲಿಂಗಂಗ್ ಸಂಸ್ಥೆಯ ಮುಂದಾಳತ್ವವನ್ನು

ವಹಿಸಿದ ಹೇಮಾ ಪ್ರಸನ್ನ ಹಾಗೂ ತಂಡವನ್ನು ಒಳಗೊಂಡ ನಮ್ಮ ಪ್ರಾದೇಶಿಕ ಸಹಭಾಗಿಗಳು, ಈ ನಗರಗಳಲ್ಲಿ ಕಾರ್ಯಾಗಾರಗಳನ್ನು ಅಯೋಚಿಸಿ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಅವರಿಗೆ ನನ್ನ ಹೃತ್ಯಾವಧಕ ಧನ್ಯವಾದಗಳು. ಯೋಜನೆಯು ಪರ್ಯಂತ, ತಮ್ಮ ಬದ್ಧತೆ ಹಾಗೂ ಅತ್ಯತ್ಮಮ ಕಾರ್ಯಾಗಳಾಗಿ ಸಂಶೋಧನಾ ಸಹಾಯಕರಾದ ಗಣಪತಿ ಹೆಗ್ಡೆ, ಸ್ವೇಂದ್ರ ಎಂ., ಸುಲಾಘಾ ಸಲೀಮ್ ಮತ್ತು ಗೌತಮ್ ರಾಜ್ ಆರ್ ಅವರು ನೀಡಿದ ಕೊಡುಗೆಗಳಿಗೆ ನನ್ನ ನಮನಗಳು. ತಂಡಗಳಿಗೆ ಮಾರ್ಗದರ್ಶಕರಾಗಿ ಕಾರ್ಯಾನಿವಾಹಿಸಿದ ಡಾ.ಕೆ.ನಾಗರಾಜ್ ಅವರಿಗೆ ನನ್ನ ವಿಶೇಷ ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತೇನೆ.

ಚೆನ್ನೈನ ಯು.ಎಸ್. ಕಾನ್ಸ್‌ಲೇಚ್‌ ಜನರಲ್ ನೀಡಿದ ಅನುದಾನದೊಂದಿಗೆ ಈ ಯೋಜನೆಯನ್ನು ಅನುಷ್ಠಾನ ಮಾಡಲಾಯಿತು. ಕಾರ್ಯಾಗಾರಗಳು ಮತ್ತು ಸಮ್ಮೇಳನಗಳನ್ನು ನಡೆಸಲು ಬೆಂಬಲ ಹಾಗೂ ಸಹಕಾರ ನೀಡಿದ ಮಾರ್ಧವ ಸಲಹೆಗಾರರಾದ ಸುಜಾತಾ ಶ್ರೀನಿವಾಸನ್ ಮತ್ತು ಅವರ ತಂಡದವರಾದ ಇಳಿಯಪೆರುಮಾಳ್, ಹೇಮಲತಾ ಹರಪನಹಳ್ಳಿ, ನೆಲ್ಸನ್ ಕೆ. ಪೋಲ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಯೋಜನಾ ಅವಧಿಯಲ್ಲಿ ನೀಡಿದ ನಿಯಮಿತ ಕೊಡುಗೆಗಳಾಗಿ ಚೆನ್ನೈನ ಯು.ಎಸ್. ಕಾನ್ಸ್‌ಲೇಚ್‌ನ ಪಟ್ಟಿಕ್ ಅಫ್ಸೆರ್‌ ಅಫ್ಸೆರ್‌ ಲಾರೆನ್ ಹೆಚ್. ಲವ್ಲೇಸ್ ಮತ್ತು ವಕ್ತುರರಾದ ಕ್ಯಾಡ್‌ನ್ ಹೊಸಿ ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅನುದಾನ ಪ್ರಕ್ರಿಯೆಯಲ್ಲಿ ನಮಗೆ ನೆರವು ನೀಡಿದ ಅನುದಾನ ನಿವಾಹಣಾ ಸಹಾಯಕ ಸೂಸಿ ಅಲೆಕ್ಸಾಂಡರ್, ಹಾಗೂ ಕಾರ್ಯಕ್ರಮ ಮತ್ತು ವಿನಿಯಂತ ತಜ್ಞರಾದ (ಪ್ರೋಗ್ರಾಂಸ್ ಅಂಡ್ ಎಕ್ಸ್‌ಚೆಂಜ್‌ಸ್ ಸ್ವೇಚ್ಚಿಂಟ್‌) ರತ್ನ ಮುಖಿಚೆಕ ಅವರಿಗೆ ನನ್ನ ವಿಶೇಷ ಧನ್ಯವಾದಗಳು.

ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ನಮಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿದ ಮೀಡಿಯಾ ಡೆವಲಪ್‌ಎಂಟ್ ಫ್ಲೋಂಡೇಶನ್‌ನ (ಮಾರ್ಧವ ಅಭಿವೃದ್ಧಿ ಪ್ರತಿಷ್ಠಾನ) ಅಧ್ಯಕ್ಷ ಶ್ರೀ ಕುಮಾರ್ ಅವರಿಗೆ ನನ್ನ ಹೃತ್ಯಾವಧಕ ಧನ್ಯವಾದಗಳು. ಯೋಜನೆಯ ಆದ್ಯಂತ ತಮ್ಮ ಅವಿರತ ಬೆಂಬಲ ಹಾಗೂ ಮಾರ್ಗದರ್ಶನ ನೀಡಿದ ಏಷ್ಟನ್ ಕಾಲೇಜ್ ಆಫ್ ಜನರಲಿಸಂನ ಅಧ್ಯಯನಗಳ ಡೀನ್ ಆದ ಡಾ.ನಳಿನಿ ರಾಜನ್ ಅವರಿಗೆ ನನ್ನ ಅನಂತಾನಂತ ಧನ್ಯವಾದಗಳು. ಈ ಯೋಜನೆಗೆ ಬೆನ್ನೈಲುಬಾಗಿರುವ ಮತ್ತು ತಂಡಗಳಿಗೆ ಅಪಾರ ಬೆಂಬಲ ನೀಡಿದ ಅಧ್ಯಕ್ಷರ ಕಚೇರಿಯ ಹಿರಿಯ ಕಾರ್ಯಾನಿವಾಹಕ ಶ್ರೀಮತಿ ಮಾಲಿನಿ ಕೆ.ವ್ನಾ. ಅವರಿಗೂ ನನ್ನ ಧನ್ಯವಾದಗಳು. ಏಷ್ಟನ್ ಕಾಲೇಜ್ ಆಫ್ ಜನರಲಿಸಂನ ಅಧ್ಯಾಪಕರಿಗೂ ಯೋಜನೆಯ ಎಲ್ಲಾ ಹಂಡಗಳಲ್ಲಿಯೂ ನೀಡಿದ ಸಲಹೆ ಹಾಗೂ ಪ್ರೋತ್ಸಾಹಕ್ಕಾಗಿ ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಕೊನೆಯದಾಗಿ, ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ನಮಗೆ ಸಹಾಯ ಮಾಡಿದ ಏಷ್ಟನ್ ಕಾಲೇಜ್ ಆಫ್ ಜನರಲಿಸಂನ ಎಲ್ಲಾ ಆಡಳಿತ ಮತ್ತು ತಾಂತ್ರಿಕ ಸಿಬ್ಬಂದಿಗೆ ನನ್ನ ಹೃತ್ಯಾವಧಕ ಧನ್ಯವಾದಗಳು.

ಸುಳ್ಳಾ ಮಾಹಿತಿಯ ಬಗೆಗಿನ ಸಂವಾದಕ್ಕೆ ಈ ಕೈಪಿಡಿಯು ಪ್ರೋತ್ಸಾಹ ನೀಡಿ, ಅದನ್ನು ಮುಂದುವರೆಸಿಕೊಂಡು ಹೋಗುವುದೆಂದು ನಾವು ಅಶಿಕ್ಷಿತರೆ.

**ಅಂಜನಾ ಕೃಷ್ಣನ್**

ರಿಸಚ್‌ ಅಸೇರ್‌ಸಿಯೇಂಟ್

ಏಷ್ಟನ್ ಕಾಲೇಜ್ ಆಫ್ ಜನರಲಿಸಂ

## ಪರಿಚಯ

ಮಾಧ್ಯಮದ ಪರಿಭಾಷೆಯಲ್ಲಿ ತಪ್ಪು ಮಾಹಿತಿ (Misinformation) ಹಾಗೂ ಸುಳ್ಳ ಮಾಹಿತಿ (Disinformation) ಹೋಸ ಪದಗಳೇನೂ ಅಲ್ಲ. ಪತ್ರಕರ್ತರು ಅಥವಾ ಮಾಧ್ಯಮ ಪ್ರತಿನಿಧಿಗಳು ಸತ್ಯದ ಕೊಲಂಕಡ ಹಾಗೂ ಸೂಕ್ತ ಪರಿಶೀಲನೆ ಮಾಡಿರುವ ಕಾರಣದಿಂದ, ರಾಜಕೀಯ ಪ್ರಜಾರ, ವದಂತಿಗಳು, ವಂಚನೆಗಳು, ವಾಣಿಜ್ಯ ಹಿತಾಸ್ತಕ್ತಿಗಳು, ಹಾಗೂ ವಾಸ್ತವಿಕ ದೋಷಗಳು ಮತ್ತು ತಪ್ಪುಗಳು, ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹಾಗೂ ಸುಳ್ಳ ಮಾಹಿತಿಗೆ ಎಡೆ ಮಾಡಿಕೊಟ್ಟಿವೆ. ಆದರೆ, ಇತ್ತೀಚೆನ ದಿನಗಳಲ್ಲಿ ತಪ್ಪು ಮಾಹಿತಿ ಹಾಗೂ ಸುಳ್ಳ ಮಾಹಿತಿಗಳಲ್ಲಿ ಕಾಣುತ್ತಿರುವ ಹೆಚ್ಚುಳ್ಳವು, ಅದು ಸಾರ್ವಜನಿಕರು ಹಾಗೂ ಪ್ರಜಾಪ್ರಭುತ್ವದ ಮೇಲೆ ಬೀರುವ ಪರಿಣಾಮದ ಕಾರಣದಿಂದ, ಆತಂಕ ತಂದಿದೆ (ಪೋನಿಯ್ಯ, ೨೦೧೯, ಬಿಬಿಸಿ ನ್ಯೂಸ್, ಎನ್.ಡಿ.&ಬಿಫಿ, ೨೦೧೮).

ಭಾರತದಲ್ಲಿ, ಡಿಟೆಟ್ಲ್ ಮಾಧ್ಯಮದ ಮೂಲಕ ಹರಿದು ಬರುವ ತಪ್ಪು ಮಾಹಿತಿ ಅಥವಾ ಸುಳ್ಳ ಮಾಹಿತಿಯ ಕಾರಣದಿಂದ, ದುಂಡಲ ಸಮುದಾಯಗಳ ಮೇಲೆ ಹಿಂಸಾಚಾರ ನಡೆದ ಪ್ರಕರಣಗಳೂ ಇವೆ (ಸೆಫ್ಲಿ, ೨೦೧೮). ನಿರ್ದಿಷ್ಟ ರಾಜಕೀಯ ಪಕ್ಷಗಳ ಪರವಾಗಿ ಮತದಾರನ ಮನವೋಲಿಸಲು ಸಾಮಾಜಿಕ ಮಾಧ್ಯಮಗಳನ್ನು ಉದ್ದೇಶಪೂರ್ವಕವಾಗಿ ದುರುಪಯೋಗಪಡಿಸಿಕೊಂಡಿರುವ ಆಪಾದನೆಗಳೂ ಇವೆ (ಪೋನಿಯ್ಯ, ೨೦೧೯). ಮಾಧ್ಯಮಗಳಲ್ಲಿ ಇಂದು ಹೆಚ್ಚುತ್ತಿರುವ ತಪ್ಪು ಮಾಹಿತಿ ಹಾಗೂ ಸುಳ್ಳ ಮಾಹಿತಿಗೆ, ನಮ್ಮ ಕಾಲದ ತಂತ್ರಜ್ಞಾನ ಪ್ರಗತಿಯೂ ಕಾರಣ ಎನ್ನಬಹುದಾಗಿದ್ದು, ಇದರಿಂದ ಸಂವಹನಕ್ಕೆ ಸುಲಭ ಮಾರ್ಗಗಳನ್ನು ಲಭ್ಯವಾಗಿಸಿದ್ದು, ಮಾಹಿತಿಯು ವ್ಯಾಪಕವಾಗಿ ಹರಡಲು ಅನುವು ಮಾಡಿಕೊಟ್ಟಿದೆ. ಇದು ಎಷ್ಟರ ಮಟ್ಟೆಗೆಂದರೆ, ಮಾಹಿತಿಯ ಮಹಾಪೂರದ ಈ ಹೊತ್ತಿನಲ್ಲಿ, ಅದರ ಸತ್ಯಾಸತ್ಯತ್ವತೆಗಳನ್ನು ಪರಿಶೀಲಿಸಿ ಸುಳ್ಳ ಮಾಹಿತಿಯನ್ನು ಸೋಂಗಿ ತೆಗೆಯುವ ಕೆಲಸಕ್ಕೆ ಅತ್ಯಂತ ಕಡಿಮೆ ಸಮಯವಿರುವ ಕಾಲಘಟ್ಟದಲ್ಲಿ ನಾವಿದ್ದೇವೆ.

ಸುಧಿ ಮಾಧ್ಯಮಗಳಲ್ಲಿ, ಪತ್ರಿಕೆಗಳು ಎಂದರೇನು ಹಾಗೂ ಸುಧಿ ಆಗುವ ವಿಚಾರಗಳು ಯಾವುವು ಎಂಬ ಪರಿಕಲ್ಪನೆಯಲ್ಲಿ ಬದಲಾವಣೆ ಆಗಿದೆ. ಅಂತಜಾರಲದ ಕ್ರಾಂತಿಯು ಮಾಹಿತಿ ಲಭ್ಯತೆಯನ್ನು ಜನಸಾಮಾನ್ಯರಿಗೆ ಎಟಕುವಂತೆ ಮಾಡಿರುವುದು ಮಾತ್ರವಲ್ಲದೆ, ಮಾಹಿತಿಯ ಉತ್ಪತ್ತಿ ವಿಧಾನವನ್ನೂ ಬದಲಿಸಿದೆ. ಇಂದು, ಕೇವಲ ಪತ್ರಕರ್ತರಿಂದ ಮಾತ್ರ ಸುಧಿ ಹೊರಬರದೆ, ಸೂಕ್ತ ತಂತ್ರಜ್ಞಾನ, ಮಾಹಿತಿಯ ಉಭ್ಯತೆ ಇರುವ ಯಾರಾದರೂ ಸುಧಿಯನ್ನು ಬಿತ್ತಿಸಿಸಬಹುದು. ಹಾಗಾಗಿ, ಸುಧಿ ಎಂದರೇನು? ತಲೆಬರಹ/ಶೀಫಿಡಕೆಯನ್ನು ಹೊರತರುವ ಹಿಂದಿನ ಶಕ್ತಿಯೇನು? ನಂಬಲಹಂ ಸುಧಿ ಯಾವುದು? ಈ ವಾತಾವರಣದಲ್ಲಿ ಸುಧಿವಾಹಕರಾಗಿ ತಮ್ಮ ಪಾತ್ರಗಳನ್ನು ನಿಭಾಯಿಸುವ ಮೂಲಕ, ಮಾಧ್ಯಮ ಸಂಸ್ಥೆಗಳು ತಮ್ಮ ವಿಶ್ವಾಸಾರ್ಥಕತೆ ಹಾಗೂ ಪ್ರಸ್ತುತತೆಯನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಮೂಲಭೂತ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ.

ಈ ಸಂದರ್ಭದಲ್ಲಿ, ಯು.ಎಸ್. ಕಾನ್ಸೆಲೇಟ್ ಜನರಲ್, ಚೆನ್ನೈನ ಸಹಯೋಗದೊಂದಿಗೆ, ಮೀಡಿಯಾ ಡೆವಲಪ್ಮೆಂಟ್ ಫೌಂಡೇಶನ್‌ನ ನಿರ್ವಹಣೆಯ ಅಡಿಯಲ್ಲಿ ಬರುವ ಪಶಿಯನ್ ಕಾಲೇಜ್ ಆಫ್ ಜನರಲಿಸಂ, “ದಕ್ಷಿಣ ಭಾರತದಲ್ಲಿ ಸುಳ್ಳ ಮಾಹಿತಿ ತಡೆಗಟ್ಟಿವುದು: ಪ್ರಾದೇಶಿಕ ಮಾಧ್ಯಮ ಸಾಕ್ಷರತಾ ಉಪಕ್ರಮ” ಎಂಬ ಈ ಕೈಪ್ಪಿಡಿಯನ್ನು ಪ್ರಸ್ತುತಪಡಿಸುತ್ತದೆ.

ಈ ಕೈಪ್ಪಿಡಿಯು ಜುಲೈ-ಸೆಪ್ಟೆಂಬರ್ 2019ರಲ್ಲಿ ಪ್ರಾದೇಶಿಕ ಭಾಷೆಗಳಾದ ಕನ್ನಡ, ಮಲಯಾಳಂ ಹಾಗೂ ತಮಿಳನಲ್ಲಿ ದಕ್ಷಿಣ ಭಾರತದ ಅದ್ಯಂತ ನಡೆಸಲಾದ ಸರಣಿ ಕಾರ್ಯಾಗಾರಗಳಲ್ಲಿ, ಅವೇರಿಕಾ ಹಾಗೂ ಭಾರತೀಯ ಸತ್ಯ-ಶೋಧನಾ ತಜ್ಞರು, ಹಾಗೂ ಕಾರ್ಯಾನಿರತ ಪತ್ರಕರ್ತರು ತಮ್ಮಲ್ಲಿ ನಡೆಸಿದ ಚರ್ಚೆಗಳ ಮುಖ್ಯ ಅಂಶಗಳ ಅವಲೋಕನವನ್ನು ಪ್ರಸ್ತುತಪಡಿಸುತ್ತದೆ.

వార్షికానగళు

ఓదుగరిగే తలుపువ మాణితిగే వివిధ స్ఫురగళల్లి తప్పు నుసుళువ అథవా తిరుచువ సాధ్యతెగళిపే. మాణితి సంగ్రహ మత్తు సంవహనద వివిధ స్ఫురగళల్లి, వివిధ ఉద్దేశగళిరువ వివిధ పాత్రధారిగళిరువుదు, మాణితియ తప్పు నిరూపణీగే కారణవాిదే. ఆదరే, తప్పు మాణితయన్న జనరిగే నీఁడువ సలువాగి ఉద్దేశమొవక కావాగి దురుపయోగపడిసికొళ్ళవ మాణితియ నడువే హాగూ సుళ్ళు మత్తు ఉద్దేశమొవకవల్లద మాణితియ నడువే వ్యత్యాసవన్న గురుతిసుపుదు అవశ్యక. “జనకలిసం, ‘ఫైంస్చాన్స్‌స్ట్’ ఆండా డిస్ట్రిబ్యూషన్స్‌ఎండ్రమనో: ఎ హ్యాండోబుక్ ఫ్లార్ ఎఱుకేషన్స్ ఆండా ట్రైనింగ్స్” ఎంబ తన్న కైపిడియల్ల యునెస్సోర్డ్ కేలవు స్పృష్ట వ్యాఖ్యానగళన్న నీఁడుత్తుదే (యునెస్సోర్డ్ 2018). ఇదర పకార:

- ತಪ್ಪುಮಾಹಿತಿ (Misinformation) ಮಾಹಿತಿ ಸುಳಾಗಿದ್ದು, ಆದರೆ ಇದನ್ನು ಹಾನಿ ಮಾಡುವ ಉದ್ದೇಶದಿಂದ ಸೃಷ್ಟಿಸಿರುವದಿಲ್ಲ.
  - ಸುಳ್ಳುಮಾಹಿತಿ (Disinformation) – ಸುಳ್ಳು ಮಾಹಿತಿ, ಹಾಗೂ ಒಬ್ಬ ವ್ಯಕ್ತಿ, ಸಾಮಾಜಿಕ ಗುಂಪು, ಸಂಸ್ಥೆ ಅಥವಾ ದೇಶಕ್ಕೆ ಹಾನಿ ಉಂಟು ಮಾಡುವ ಉದ್ದೇಶದಿಂದ ಬೇಕೆಂದು ಸೃಷ್ಟಿ ಮಾಡಿರುವದು.

ఈ సంభాషణల్లు నకెలి సుద్ది (ఫోకాన్సో) ఎందు బలశేయాగువ సామాన్య పదగుచ్ఛకే, “ఇనోప్పరామేషన్” డిసాడెసరా (మాటియ అవ్వప్సై)“ ఎంబ కౌన్సిల్ ఆఫ్ యూరోపాన వరదియల్లి వివరణ నీటిల్ల - అదశ్శే కారణ, ఇందిరావ “మాటియ మాలిన్” ద మళ్ళీవన్న వివరిసువల్ల అదు “అసమపక” వేందు పరిగణిసిరువుదు హగొ మత్తొందు కారణివేందరే, ఇందు విక్షయాద్యంత రాజకారణిగలు ఈ పదగుచ్ఛవన్న సుద్ది సంస్థగళ మేలి కళంక హోరిసలు హేచ్చుహేచ్చు బలశేయాగువ సామాన్య పదగుచ్ఛకే. (వాడెల్, 2017).

## ತಪ್ಪ ಮಾಹಿತಿ/ಸುಳ್ಳಿ ಮಾಹಿತಿಯ ವಿಧಗಳು

ಫ್ಲಾಪ್ ಡ್ರಾಪ್ ನ್ಯಾಂಸ್ ಕಾರ್ಯಕ್ರಾರಿ ಸಂಪಾದಕರು ಹಾಗೂ ಕೈನ್‌ಲ್ರ್ ಆಪ್ ಯೂರೋಪ್‌ನ ವರದಿ “ಇನ್‌ಪ್ರೋಮೇಷನ್ ಡಿಸಾಡಿಟ್‌”ನ ಸಹ-ಲೇಖಕರಾದ ಕ್ಲೀರ್ ವಾಡಣಲ್, ತಪ್ಪ ಮಾಹಿತಿ ಹಾಗೂ , ಸುಳ್ಳಿಮಾಹಿತಿಯನ್ನು ಏಳು ಭಾಗಗಳಾಗಿ ವರ್ಗೀಕರಿಸಿದ್ದಾರೆ (ವಾಡಣಲ್, 2017). ಅವುಗಳೆಂದರೆ:

1. ವ್ಯಂಗ್ಯ ಅಥವಾ ವಿಡಂಬನೆ: ಮೂಲಿಕರನ್ನಾಗಿಸುವ ಸಾಮಧ್ಯಾವನ್ನು ಹೊಂದಿರುವ ಆದರೆ ಹಾನಿಯನ್ನು ಉಂಟುಮಾಡುವ ಮಾಹಿತಿ
2. ತಪ್ಪ ದಾರಿಗೆಳಿಯುವ ವಿಷಯ: ಒಬ್ಬ ವ್ಯಕ್ತಿಯನ್ನು ಸಂಕಪ್ತಕ್ಕೆ ಸಿಲುಕಿಸಲು ಅಥವಾ ಸಮಸ್ಯೆಯನ್ನು ಹುಟ್ಟುಹಾಕಲು ಮಾಹಿತಿಯನ್ನು ತಪ್ಪಾಗಿ ಬಳಸುವುದು
3. ಮೂಲ ಬದಲಿಸುವುದು: ಸೂದಿಯನ್ನು ಮೂಲದಿಂದ ಬೇರೆಡಿಸಿ ಅದನ್ನು ಬೇರೆಯದೇ ನೆಲೆಯಲ್ಲಿ ತಿರುಚಿ ಬಿಂಬಿಸುವುದು
4. ಕರೋಲಕಲ್ಲಿತ ವಿಷಯ: ಸಂಪೂರ್ಣವಾಗಿ ಸುಳ್ಳಾದ, ಹಾಗೂ ಹಾನಿಯನ್ನು ಉಂಟುಮಾಡುವ ವಿಷಯ
5. ತಪ್ಪ ಮಾಹಿತಿ: ಶೀಫ್‌ಕೆ, ದೃಶ್ಯಗಳು, ಅಥವಾ ವಸ್ತುವಿಷಯದೊಂದಿಗೆ ಸಾಮ್ಯ ಹೊಂದಿರದ ಪ್ರಕರಣಗಳು/ಸಂದರ್ಭಗಳು
6. ಸುಳ್ಳಿ ಸಂದರ್ಭಗಳು: ನಿಜವಾದ ವಿಷಯವನ್ನು ಸುಳ್ಳಿ ಸಾಂದರ್ಭಿಕ ಮಾಹಿತಿಯೊಂದಿಗೆ ಹಂಚಿಕೊಂಡ ಪ್ರಕರಣಗಳು
7. ಕುತಂತದಿಂದ ಬದಲಿಸಲಾದ ವಿಷಯ (ಮ್ಯಾನ್ಯುಪ್ಲೇಟ್‌ ಕಂಟೆಂಟ್): ಚಿತ್ರ ಅಥವಾ ವಿಡಿಯೋದಂತಹ ನಿಜವಾದ ಮಾಹಿತಿಯನ್ನು ಕುತಂತದಿಂದ ಬದಲಾಯಿಸಿದಾಗ



ಮೂಲ: misinformation ಹಾಗೂ disinformationನ ಏಳು ವಿಧಗಳು, ಫ್ಲಾಪ್ ಡ್ರಾಪ್ ನ್ಯಾಂಸ್, ಕ್ಲೀರ್ ವಾಡಣಲ್ (2017)

## ಡೈಪೋಫೇಕ್ಸ್ (Deep Fakes)

ಸಾಮಾನ್ಯವಾಗಿ ಮೇಲೆ ತಿಳಿಸಲಾದ ತಪ್ಪು ಮಾಹಿತಿ ಮತ್ತು ಸುಳ್ಳಂ ಮಾಹಿತಿಯನ್ನು ಸುದ್ದಿಮಾನೆಯಲ್ಲಿ ನಿರಂತರ ಸತ್ಯ-ಶೋಧನೆಯ ಮೂಲಕ ಗುರುತಿಸಬಹುದು. ಸದರಿ ವಿಷಯದ ಬಗ್ಗೆ ಪರಿಣತಿಯ (Domain expertise) ಜೊತೆಗೆ, ಪತ್ರಿಕೋದ್ಯಮ ಅನುಭವವೂ ಇದಕ್ಕೆ ಸಹಾಯ ಮಾಡುತ್ತದೆ.

ಆದರೆ, ತಂತ್ರಜ್ಞನ ಅಧಾರಿತ ದುರುಪಯೋಗದ ಗಂಭೀರ ಪರಿಣಾಮವೆಂದರೆ, ಸುಳ್ಳಂ ಆಡಿಯೋ ಮತ್ತು ವೀಡಿಯೋಗಳ ಹರಡುವಿಕೆ. ಇದಕ್ಕೆ "ಡೈಪೋಫೇಕ್ಸ್" (deep fakes) ಎಂಬ ಜನಪ್ರಿಯ ಹೆಸರಿದೆ; ಇಲ್ಲಿ, ವೀಡಿಯೋಗಳು ಅಥವಾ ಆಡಿಯೋಗಳನ್ನು ಕೃತಕ ಬುದ್ಧಿಮತ್ತೆಯನ್ನು (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಬಳಸಿ ತಿರುಚಲಾಗುತ್ತದೆ ಹಾಗಾಗಿ, ಅವುಗಳನ್ನು ಪತ್ತೆಹಚ್ಚುವುದು (ಡಿಬಂಕ್ ಮಾಡುವುದು) ಬಹಳ ಕಷ್ಟ. ಕೃತಕ ಬುದ್ಧಿಮತ್ತೆ ಸಾಫ್ಟ್‌ವೇರ್ ಬಳಸಿ, ವ್ಯಕ್ತಿಯ ವೀಡಿಯೋಗಳನ್ನು ಬದಲಾಯಿಸಬಹುದು, ಹಾಗೂ ಹಾಗೆ ಬದಲಾದ ಅವು, ಬದಲಾದ ವಾಸ್ತವವನ್ನು ಪ್ರಸ್ತುತ ಪಡಿಸುತ್ತದೆ. ಇದೇ ರೀತಿಯ ತಂತ್ರಜ್ಞನಗಳು ದ್ವಾರಿಗಳ ಅನುಕರಣೆ ಮಾಡುತ್ತವೆ ಮತ್ತು ಸುಳ್ಳಂ ಆಡಿಯೋಗಳನ್ನು ಉತ್ಪಾದಿಸುತ್ತವೆ (ಬಿಬಿಸಿ, ೨೦೧೮).

## ಪರಿಶೀಲನೆಗಳ ಸಾಧನಗಳು

ಚಿತ್ರಗಳು/ಇಮೇಜ್‌ಗಳು ಮತ್ತು ವೀಡಿಯೋಗಳು ಸಾಮಾಜಿಕ ಮಾರ್ಗವುಗಳ ಮೂಲಕ ಹರಡುವ ತಪ್ಪಿ ಮಾಹಿತಿ ಮತ್ತು ಸುಳ್ಳಿ ಮಾಹಿತಿಯ ಸಾಮಾನ್ಯ ರೂಪಗಳಾಗಿವೆ.

ಚಿತ್ರ ಅಥವಾ ವೀಡಿಯೋಗಳು ನಿಜವ್ಯೋ ಸುಳ್ಳಿಯೇ ಎಂದು ಪರಿಶೀಲಿಸಲು ಕೆಲವು ಟೊಲ್ಸ್/ಸಾಧನಗಳು ನೇರವಾಗುತ್ತವೆ. ಇವು ಅಂತರ್ಜಾಲದಲ್ಲಿ ಮುಕ್ತವಾಗಿ ಲಭ್ಯವಿರುವ ಒಬನ್‌ ಸೋರ್ಸ್ ಟೊಲ್ಸ್ (open source tools) ಆಗಿವೆ. ಮುಂದಿನ ವಿಭಾಗವು ಈ ಕೆಲವು ಟೊಲ್ಸ್ ಹಾಗೂ ಅವುಗಳನ್ನು ಬಳಸುವ ವಿಧಾನಗಳನ್ನು ಪಟ್ಟಿ ಮಾಡುತ್ತದೆ:

### ಇಮೇಜ್ ಪರಿಶೀಲನೆ/ದೃಢೀಕರಣ (Image Verification)

### ಸಚೋದ ಟೊಲ್ಸ್/ಹುಡುಕಾಟಕ್ಸ್ ನೇರವಾಗುವ ಸಾಧನಗಳು (Search Tools)

### Google ನ ರಿವರ್ಸ್ ಇಮೇಜ್ ಸಚೋದ (Google's Reverse Image Search)

ಗೂಗಲ್ ನ ರಿವರ್ಸ್ ಇಮೇಜ್ ಸಚೋದ ಅಂಶವು, ಸಚೋದ ಎಂಜಿನ್‌ನಲ್ಲಿ ಲಭ್ಯವಿರುವ ವಿಶಿಷ್ಟ ಸಾಧನವಾಗಿದೆ. ಇದನ್ನು ಬಳಸಿಕೊಂಡು ಆಯ್ದು ಚಿತ್ರವನ್ನು ಹೋಲುವ ಚಿತ್ರಗಳಾಗಿ ವೆಚ್ಚಿಸಲ್ಪಿಗೆ ಸಚೋದ ಮಾಡಬಹುದು ಹಾಗೂ, ಚಿತ್ರದ/ಇಮೇಜ್‌ನ ಮೂಲ ಹಾಗೂ ನಿರ್ದಿಷ್ಟ ವಿವರಗಳನ್ನು ಗುರುತಿಸಬಹುದು.

ರಿವರ್ಸ್ ಇಮೇಜ್ ಸಚೋದನ್ನು (Reverse Image Search) ಅಂತರ್ಜಾಲದಲ್ಲಿ ಲಿಂಕ್‌ಅನ್ನು ಬಳಸಿಕೊಂಡು ಇಮೇಜ್‌ನ ಜಾಡು ಹಿಡಿಯಲು/ಟ್ರಾಕ್ ಮಾಡಲು ಹಾಗೂ ಬಳಕೆದಾರನು ತನ್ನ ಎಲೆಕ್ಟ್ರಾನಿಕ್ ಸಾಧನದಲ್ಲಿ ಉಳಿಸಿದ ಯಾವುದೇ ಚಿತ್ರದ ಮೂಲಕ್ಕೂ ಅದನ್ನು ಮಾಡಬಹುದು.

### ರಿವರ್ಸ್ ಇಮೇಜ್ ಸಚೋದನ್ನು (Reverse Image Search) ಬಳಸುವ ರೀತಿ

#### ಗೂಗಲ್ ಕ್ಲೋಮ್‌ನಲ್ಲಿ

“ಸಚೋದ ಗೂಗಲ್ ಫ್ಲಾರ್ ಇಮೇಜ್ (Search Google for image)” ಎಂಬ ಗೂಗಲ್ ಕ್ಲೋಮ್ ಬ್ರೂಸರ್‌ನಲ್ಲೀ ಅಡಕವಾದ ರಿವರ್ಸ್ ಇಮೇಜ್ ಸಚೋದ ಆಪ್ಲಿಕೇಷನ್ ಇದ್ದು, ಇದು ಗೂಗಲ್‌ನಲ್ಲಿ ತಾನೇತಾನಾಗಿ ಇಮೇಜ್/ಚಿತ್ರವನ್ನು ಹುಡುಕುತ್ತದೆ.

ತನ್ನ ಆಯ್ದುಯಾನ್ನು ಬಳಸಲು ಚಿತ್ರದ ಹೇಳಿ ಬಲ ಸ್ಕ್ರೀನ್ ಮಾಡಿ ಮತ್ತು “ಸಚೋದ ಗೂಗಲ್ ಫ್ಲಾರ್ ಇಮೇಜ್”ನ್ನು ಸ್ಕ್ರೀನ್ ಮಾಡಿ.

#### ಇತರ ಬ್ರೂಸರ್‌ಗಳಲ್ಲಿ

1. <https://images.google.com> ಗೆ ಹೋಗಿ. ಅಥವಾ, Googleಗೆ ಹೋಗಿ, ಮತ್ತು ಚಿತ್ರಗಳ ಹೇಳಿ ಸ್ಕ್ರೀನ್ ಮಾಡಿ.

- ಕ್ಯಾಮೆರಾ ಇಕಾನ್ (ಗುರುತು) ಇರುವ “ಚಿತ್ರದ ಮೂಲಕ ಹುಡುಕಿ/Search by image” ಕ್ಲಿಕ್ ಮಾಡಿ
- ಆದ್ಯತೆಯ ಪ್ರಕಾರದ ಹುಡುಕಾಟಕ್ಕೆ ಅನುಗುಣವಾಗಿ “ಪೇಸ್‌ಎ ಇಮೇಜ್ URL/ಇಮೇಜ್ URL ಅಂಟಿಸಿ (Paste image URL)” ಅಥವಾ “ಅರ್ಹಲೋಡ್ ಎನ್ ಇಮೇಜ್/ಚಿತ್ರವನ್ನು ಅಪ್ಲೋಡ್ ಮಾಡಿ (Upload an image)” ಅಯ್ದು ಮಾಡಿ.
- “ಚಿತ್ರದ ಮೂಲಕ ಹುಡುಕಿ/ಸಚೋಡ್ ಬ್ಯೇ ಇಮೇಜ್/Search by image” ಕ್ಲಿಕ್ ಮಾಡಿ. ನೀವು ಮೂಲ ಚಿತ್ರವನ್ನು ಹೊಲುವ ಲೇಖನಗಳು, ಲಿಂಕ್‌ಗಳು ಹಾಗೂ ದೃಶ್ಯಕ್ಕೆ ಹೊಲುವ ಚಿತ್ರಗಳನ್ನು ಕಾಣಬಹುದು. ಈ ಸಚೋಡ್/ಹುಡುಕಾಟದ ಫಲಿತಾಂಶಗಳು, ಇಮೇಜ್/ಸುದ್ದಿಗೆ ಸಂಬಂಧಿಸಿದ ಸುದ್ದಿ ಕಣೆಗಳು ಹಾಗೂ ಇತರ ಸೂಕ್ತ ಮಾಹಿತಿಯನ್ನು ಪಟ್ಟಿ ಮಾಡುವ ವೆಬ್‌ಸೈಟ್‌ಗಳತ್ತ ಕೊಂಡೊಯ್ದುತ್ತದೆ. ಗೂಗಲ್ ಸಚೋಡ್ ಬಾಕ್ಸ್‌ಅಲ್ಲಿ, ಚಿತ್ರದೊಂದಿಗೆ ಸಂಬಂಧಿತ ಹುಡುಕಾಟ/ಸಚೋಡ್ ಕೇವಡ್‌ಗಳನ್ನೂ ಸಹ ಒದಗಿಸುತ್ತದೆ.




### ಮೊಬೈಲ್ ಬಳಕೆದಾರರಿಗೆ

ಸ್ಮಾರ್ಟ್‌ಫೋನ್‌ಗಳಲ್ಲಿ, ನಿಮ್ಮ ಬ್ರೌಸರ್‌ನಲ್ಲಿ [images.google.com](https://images.google.com)ಗೆ ಹೋಗಿ ಮತ್ತು ನಿಮ್ಮ ಪರದೆಯ ಹೇಳಿನ ಬಲ ಮೂಲೆಯಲ್ಲಿ ಲಂಬವಾಗಿ ಇರಿಸಲಾಗಿರುವ ಮೂರು ಚುಕ್ಕೆಗಳ ಹೇಳಿಲೇ ಕ್ಲಿಕ್ ಮಾಡಿ. ಅಯ್ದುಗಳ ಪಟ್ಟಿಯಲ್ಲಿ, “ದೆಸ್ಕ್‌ಟಾಪ್ ಆವ್‌ತ್ರಿ (Desktop Version)” ಅನ್ನು ಪರಿಶೀಲಿಸಿ. ಇದು, ತಮ್ಮ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಿಂದ ಪಡೆಯಬಹುದಾದ ಅದೇ ರೀತಿಯ ಗೂಗಲ್‌ನಲ್ಲಿನ ಚಿತ್ರಗಳ ಮಟಕ್ಕೆ ಕರೆದುಕೊಂಡು ಹೋಗುತ್ತದೆ.

**ರೆವೈ ರಿವರ್ಸ್‌ಇ ಇಮೇಜ್ ಸಚೋಡ್ (RevEye Reverse Image Search):** ಒಮ್ಮೆ ಸಚೋಡ್ ಇಂಜಿನ್‌ ಬಳಸಿ ನಡೆಸುವ ಹುಡುಕಾಟ (Searching using multiple search engines)

ಗೂಗಲ್‌ನ ಹೋರತಾಗಿ, ವೆಬ್‌ನಲ್ಲಿ ಚಿತ್ರಗಳನ್ನು ಹುಡುಕಲು ಬಳಸಲಾಗುವ ಇತರ ಸಚೋಡ್ ಇಂಜಿನ್‌ಗಳು ಇವೆ RevEye Reverse Image ಹುಡುಕಾಟವು Chrome ವೆಬ್‌ಸೈಟ್‌ನಲ್ಲಿ ಲಭ್ಯವಿರುವ Google

Chrome ವಿಕ್ಸ್‌ರಣೆಯಾಗಿದೆ. ಒಳಕೆದಾರರು ಗೂಗಲ್ ಸೇರಿದಂತೆ, ಯಾಂಡೆಕ್ಸ್ (Yandex), ಬಿಂಗ್ (Bing), ಬೈಡು (Baidu), ಹಾಗೂ ಟಿನೈಟ್ (TinEye) ಸೇರಿದಂತೆ ಅನೇಕ ಸಚೋದ ಇಂಜಿನ್‌ಗಳಲ್ಲಿ ಚಿತ್ರವನ್ನು ಮುದುಕಲು ಇದು ಅವಕಾಶ ನೀಡುತ್ತದೆ. ಚಿತ್ರಗಳನ್ನು ಮುದುಕುವ ಮೊದಲು ಒಳಕೆದಾರರು ಬ್ರೌಸರ್‌ಗೆ (browser) ರೆವ್‌ಎ ರಿವರ್ಸ್‌ಎ ಇಮೇಜ್ ಮುದುಕಾಟವನ್ನು (RevEye Reverse Image Search) ವಿಸ್ತರಣೆಯಾಗಿ ಸೇರಿಸಬೇಕು.



### ಕೆಲವು ಸಲಹೆ-ಸೂಚನೆಗಳು:

1. ಒಂದೇ ರೀತಿಯ ಚಿತ್ರಗಳು ಮತ್ತು ವೆಬ್‌ನಲ್ಲಿನ ಸುದ್ದಿಲೇಖನಗಳಿಗೆ ಲಿಂಕ್‌ಗಳು ಗೂಗಲ್ ರಿವರ್ಸ್‌ಎ ಇಮೇಜ್ ಮುದುಕಾಟವನ್ನು (Google Reverse Image Search) ಒಳಗೊಂಡು ಚಿತ್ರವೊಂದನ್ನು ಪರಿಶೀಲನೆ ಮಾಡುವಾಗ ದೊರೆತರೆ, ಆ ಚಿತ್ರವು ಹೊಸದಲ್ಲ ಎಂದಘರ್ಷ. ಹೊಸ ಚಿತ್ರಗಳೂ ಸವ ಸಚೋದ ರಿಸಲ್‌ (ಮುದುಕಾಟದ ಫಲಿತಾಂಶಗಳು) ಬರಬಹುದು/ಕಾಣಿಸಬಹುದು
2. ರಿವರ್ಸ್‌ಎ ಇಮೇಜ್ ಮುದುಕಾಟವನ್ನು ಅನುಸರಿಸಿ, Google search ದಲ್ಲಿನ ಚಿತ್ರದೊಂದಿಗೆ ಬರುವ ಪಠ್ಯವನ್ನು ಪರಿಶೀಲಿಸಿ. ವೆಬ್‌ನಲ್ಲಿ ಚಿತ್ರ ಕಾಣಿಸಿಕೊಳ್ಳುವ ಸಂದರ್ಭಕ್ಕೆ ಸಂಬಂಧಿಸಿದ ಸುಳಿವುಗಳನ್ನು ಇದು ನೀಡುತ್ತದೆ. ನಿಮ್ಮ ಮುದುಕಾಟವನ್ನು ಮತ್ತೊಮ್ಮೆ ನಿವಿರಗೊಳಿಸಲು, ಜೊತೆಗೆ ಪಠ್ಯವನ್ನು ನಿಮ್ಮ ಆಯ್ದ್ಯಂ ಕೇವಡ್‌ ಆಗಿ ಬದಲಿಸಬಹುದು
3. ಆದ್ವಾ ಹತ್ತಿರದ ಫಲಿತಾಂಶಗಳ ಮೂಲ ಹಾಗೂ ಸಂದರ್ಭವನ್ನು ಪಡೆಯಲು, ಡಬಲ್ ರಿವರ್ಸ್‌ಎ ಇಮೇಜ್ ಮುದುಕಾಟವನ್ನು ಒಳಗೊಂಡಿ.

4. ಕೆಲವೇರಿಮ್ಮೆ, ಸತ್ಯಶೈಳಿಧನೆ ಮಾಡಬೇಕಾದ ಚಿತ್ರಗಳ ಕೊಲಾಜ್‌ನ್ನು ಬಳಸಿದಾರರು ಕಾಣಬಹುದು. ಸತ್ಯ ಪರಿಶೀಲನೆಗಾಗಿ ಚಿತ್ರದ ಸಂಬಂಧಿತ ಭಾಗವನ್ನು ಕ್ರಾಪ್ ಮಾಡಿ. ಮೇಮ್ಸ್ (memes) ಅಥವಾ ಕೊಲಾಜ್‌ಗಳಂತಹ ಪರ್ಯಾವರಣೆಯಾಗಿರುವ ಚಿತ್ರಗಳು ಒಂದು ಸಂಖಾರಿಸಬಹುದು. ಅಂತಹ ಸಂದರ್ಭಗಳಲ್ಲಿ, ಪರ್ಯಾವಿಲ್ಲದ ಚಿತ್ರದ ಭಾಗಗಳನ್ನು ಕ್ರಾಪ್ ಮಾಡಿ ಹಾಗೂ ರಿವರ್ಸ್ ಇಮೇಜ್ ಹುಡುಕಾಟವನ್ನು (reverse image search) ನಡೆಸಿ.

## ಕ್ರಾಪ್‌ಟೂಲ್ಸ್ / ಸಾಫ್‌ನೆಗಳು (CROPPING TOOLS)

### ಆಸಮ್‌ ಸ್ಕ್ರೀನ್‌ಶಾಟ್ (Awesome Screenshot)


ಆಸಮ್‌ ಸ್ಕ್ರೀನ್‌ಶಾಟ್ (Awesome Screenshot) ಚಿತ್ರಗಳನ್ನು ಕ್ರಾಪ್ ಮಾಡಲು, ಆನೋಟೇಷನ್‌ ಮಾಡಲು, ಬ್ಲೂರ್‌ ಮಾಡಲು/ಮಸುಕೊಳಿಸಲು ಮತ್ತು ಚಿತ್ರದ ಹೇಳಿಗೆ ಇತರ ಸಂವಾದಾತ್ಮಕ ವೈಶಿಷ್ಟ್ಯಗಳನ್ನು ರಚಿಸುವ ಸಾಫ್‌ನೆಗಳಿಂದಿರುತ್ತದೆ. ಇದು ಪ್ರಾರ್ಥಿತಿಕ ಪರದೆಯ ಸ್ಕ್ರೀನ್‌ಶಾಟ್ ಅನ್ನು ಸೇರಿ ಹಿಡಿಯುವುದರೊಂದಿಗೆ, ಪರದೆಯ/ಸ್ಕ್ರೀನ್‌ನ ಆಯ್ದು ಭಾಗಗಳನ್ನು ಸೇರೆಹಿಡಿಯುತ್ತದೆ. ಇದು Google Chromeನ ವಿಸ್ತರಣೆಯಾಗಿ ಲಭ್ಯವಿದೆ.



### ಗ್ರೈನ್‌ಶಾಟ್ (Greenshot)


ಗ್ರೈನ್‌ಶಾಟ್ (Greenshot), ಆಸಮ್‌ ಸ್ಕ್ರೀನ್‌ಶಾಟ್ (Awesome Screenshot) ಹೋಲುವ ಒಂದು ಸಾಫ್‌ನೆಗಳಿಂದಿರುತ್ತದೆ (tool). ಇದನ್ನು ಬಳಸಿ ಇಮೇಜ್/ಚಿತ್ರಗಳ ಸ್ಕ್ರೀನ್‌ಶಾಟ್‌ಗಳನ್ನು

(screenshots) ತೆಗೆದುಕೊಳ್ಳಬಹುದು, ಪತ್ಯ ಸೇರಿಸಲು (annotate) ಮಾಡುವುದು ಹಾಗೂ ಚಿತ್ರವನ್ನು ಕ್ರಾಪ್ ಮಾಡಬಹುದು. ಅಸಮ್ಮಾ ಸ್ಕ್ರೀನ್‌ಶಾಟ್‌ನಂತಲ್ಲದೆ, ನಿಮ್ಮ ಡೆಸ್ಕೋಪ್‌ಪಾ ಮೇಲಿರುವ ಚಿತ್ರಗಳನ್ನೂ ನಿಷ್ಪ ಅಪ್‌ಲೋಡ್ ಮಾಡಬಹುದು. ಇದು ಮೈಕ್ರೋಸಾಫ್ಟ್ ಏಂಡ್ರಾಫ್ಟ್‌ನೊಂದಿಗೆ ಒಳಿಸಬಹುದಾಗಿದೆ.



## ನಿಮ್ಮ ಚಿತ್ರ ಹಡುಕಾಟವನ್ನು ಪರಿಷ್ಕರಿಸುವುದು: ಟೈಮ್ ಫಿಲ್ಟರ್

ನಿದಿಷ್ಟ ಅವಧಿಯೊಳಗೆ ಚಿತ್ರಗಳನ್ನು ಹಡುಕಲು ಈ ಫಿಲ್ಟರ್‌ಅನ್ನು (ಟೈಮ್ ಫಿಲ್ಟರ್/time filter) ಅನ್ವಯಿಸಲಾಗುತ್ತದೆ. ನಿದಿಷ್ಟ ಫ಼ಂಗೆ ಅಥವಾ ಅವಧಿಯಲ್ಲಿ ತೆಗೆದುವೆಂದು ಹೇಳಲಾದ ಕೆಲವು ಫೋಟೋಗಳ ಕ್ಲೀಪ್‌ಮ್ಯಾಗ್‌ನ್ನು ದೃಢಿಕರಿಸಲು/ಪರಿಶೀಲಿಸಲು ಇದು ಉಪಯುಕ್ತವಾಗುತ್ತದೆ.



ಗೂಗಲ್ ನಲ್ಲಿ ಚಿತ್ರಕ್ಷಾಗಿ ಮುದುಕುತ್ತಿರುವಾಗ, ಬಳಕೆದಾರರು ಸಮಯದ ಆಧಾರದ ಮೇಲೆ ಮುದುಕಾಟವನ್ನು ಪರಿಷ್ಕರಿಸಲು ಟೂಲ್ಸ್ (Tools) ವಿಭಾಗವನ್ನು ಅಯ್ದು ಮಾಡಬಹುದು. ಇದನ್ನು ಮಾಡಲು, ಟೂಲ್ಸ್ ಕ್ಷೀಕ್ರೊಮಾಡಿ. ತೈಮ್ ಡ್ರಾಪ್-ಡಾನ್ (Time drop-down) ಪಟ್ಟಿಯಿಂದ, ಚಿತ್ರವನ್ನು ಮುದುಕಲು ಬಳಸಬೇಕಾದ ತೈಮ್‌ಫ್ರೇಮ್‌ನ್ನು/ ಅವಧಿಯನ್ನು (time frame) ಆರಿಸಿ.

## ಕೆಲವು ಸಲಹೆ-ಸೂಚನೆಗಳು


1. ಬಳಕೆದಾರರು ರಚಿಸಿದ ಎಲ್ಲ ವಸ್ತು ವಿಷಯದ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅತ್ಯಗತ್ಯ.
2. ಸತ್ಯಾಸತ್ಯತೆಯನ್ನು ಕಂಡುಕೊಳ್ಳಬೇಕಾದ ಚಿತ್ರ ಅಥವಾ ವೀಡಿಯೋದ ನಕಲನ್ನು ಉಳಿಸಿ. ವೇಬ್‌ಬ್ಯಾಕ್‌ಮೇಷಿನ್ (Wayback Machine-<https://archive.org/web>) ಹಾಗೂ ಆಕ್ಸ್‌ಎಸ್‌ (archive.is-<https://archive.is>), ಫೋಟೋಗಳು, ವೀಡಿಯೋಗಳು ಮತ್ತು ಆಂಡಾಲೆಂಕ್‌ಗಳನ್ನು ಆಕ್ಸ್‌ಎಸ್‌ ಮಾಡಲು ಬಳಸುವ ಏರಡು ಅನ್ನೆಂದ್ರಾ ಸಂಗ್ರಹಣಾ ತಾಣಗಳಾಗಿವೆ.
3. ಉತ್ತಮ ಫಲಿತಾಂಶಗಳಾಗಿ, Googleನಲ್ಲಿ ರಿವರ್ಸ್‌ಎಂಪ್‌ (reverse image search) ಸಂಬಂಧಿಸಿದ ಕೆವಡ್‌ ಪರ್‌ವನ್ನು ಬದಲಾಯಿಸಿ.
4. ಎಕ್ಸಿಫ್ (EXIF or Exchangable Image File Format) ಅಥವಾ ಎಸ್‌ಎಂಜಬಲ್ ಇಪ್‌ಎಂಪ್ ಫಾರ್ಮ್ಯೂಟ್‌ಕ್ಷೀಲ್ ಡೇಟಾ/ಮಾಹಿತಿಯು, ಗೂಗಲ್ ನಲ್ಲಿ ಮುದುಕುತ್ತಿರುವ ಇಪ್‌ಎಂಪ್‌ಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಪತ್ತೆ ಹಚ್ಚಲು ಉಪಯುಕ್ತವಾಗಿದೆ. ಎಕ್ಸಿಫ್ (EXIF) ಡೇಟಾವು ಫೋಟೋ ಕ್ಲಿಕ್ ಮಾಡಲು ಬಳಸುವ ಕ್ಯಾಮೀರಾ, ಎಕ್ಸ್‌ಪೋಷರ್‌ ಸಮಯ, ಶಟರ್‌ ವೇಗ ಮತ್ತು ಇತರ ಮಾಹಿತಿಯನ್ನು ಒಳಗೊಂಡಿರುತ್ತದೆ. ಮೂಲ ಫೋಟೋವನ್ನು ಕ್ಲಾರ್ಕ್ ಮಾಡಲು ಇದು ಉಪಯುಕ್ತವಾಗಿದೆ.
5. ಯಾವುದೇ ಚಿತ್ರ/ಇಪ್‌ಎಂಪ್ ಮೂಲವನ್ನು ಅದರ ಮೂಲ ಅಪ್‌ಹೆಡ್‌ಗಳಾದ ಸುದ್ದಿ ವೆಬ್‌ಸೈಟ್‌ಗಳು ಹಾಗೂ ಚಿತ್ರ ಸಂಗ್ರಹಣಾ ತಾಣಗಳ ಮೂಲ ಅಪ್‌ಲೋಡರ್‌ಗಳಿಗೆ ಇಪ್‌ಎಂಪ್ ಮೂಲದ ಜಾಡನ್ನು ಹಿಡಿಯಬುದು ಮುಖ್ಯ.
6. ಚಿತ್ರದ ಮೂಲ ಅಥವಾ ಸಂದರ್ಭವನ್ನು ಕಂಡುಹಿಡಿಯಲು ಬಳಕೆದಾರರು ಅವರ ಗಮನದ ಕೌಶಲ್ಯಗಳನ್ನು ಹಾಗೂ ವಿವೇಚನೆಯನ್ನು ಬಳಸಬೇಕು.

## ವೀಡಿಯೋ ದೃಢೀಕರಣ (Video Verification)

ವೀಡಿಯೋಗಳು ಚಿತ್ರಗಳ ಚಲನೆಯ ದೃಶ್ಯ ನಿರೂಪಣೆಯಾಗಿದೆ. ಅದ್ದರಿಂದ, ಸುಳ್ಳಿ ವೀಡಿಯೋಗಳನ್ನು ಪತ್ತೆ ಹಚ್ಚಲು (ಡಿಬಂಕ್) ಸಾಧನಗಳು ಮೂಲಭೂತವಾಗಿ ಸುಳ್ಳಿ ಚಿತ್ರಗಳನ್ನು ಡಿಬಂಕ್ ಮಾಡುವಂತೆಯೇ ಇರುತ್ತದೆ. ಆದಾಗ್ನೀ, ಪರಿಶೀಲನೆ ಪ್ರಕ್ರಿಯೆ ಪ್ರಾರಂಭವಾಗುವ ಚೂದಲು ಬಳಕೆದಾರರಿಗೆ ವೀಡಿಯೋವನ್ನು ವಿಭಿನ್ನ ಸ್ಕ್ರೀನ್‌ಶಾಟ್‌ಗಳು ಅಥವಾ ಚಿತ್ರಗಳಾಗಿ ವಿಭజಿಸುವ ಸಾಧನ ಬೇಕು. ಕೆಳಗೆ ಪಟ್ಟಿ ಮಾಡಲಾದ ಪರಿಕರಗಳು ವೀಡಿಯೋ ಪರಿಶೀಲನೆಗೆ ಸಹಾಯ ಮಾಡುತ್ತದೆ.

## ಇನ್ವಿಡ್ (InVid)

ಇನ್ವಿಡ್ (InVid) ಎನ್ನುವುದು ಗೂಗಲ್ ಕ್ಲೋಮ್ ಸೈಪ್ರೋನಲ್ಲಿ ಸುಳ್ಳ ವೀಡಿಯೋಗಳನ್ನು ತನಿಖೆ ಮಾಡುವ ಸಾಧನವಾಗಿದೆ. ವೀಡಿಯೋವನ್ನು ಹಲವಾರು ಕೆಂಪ್ಲೇಮ್ಯಾಗಳಾಗಿ ವಿಭజಿಸುವ, ಚಿಕ್ಕವನ್ನು ದೊಡ್ಡದು ಮಾಡುವ (magnify) ಹಾಗೂ ಸುಧಾರಿತ ಟ್ಯೂಟರ್ ಮಡುಕಾಟವನ್ನು ನಡೆಸುವ ಸಾಧನಗಳ ಸಂಯೋಜನೆಯನ್ನು ಇನ್ವಿಡ್ (InVid) ಒದಗಿಸುತ್ತದೆ. ಇನ್ವಿಡ್ನಲ್ಲಿ (InVid), ಯೂಟ್ಯೂಬ್, ಫೇಸ್‌ಬುಕ್ ಮತ್ತು ಟ್ಯೂಟರ್ ವೀಡಿಯೋಗಳಾಗಿ ಪ್ರಧಾನವಾಗಿ ಬಳಸಲಾಗುತ್ತದೆ. ಇದನ್ನು Chrome ಬ್ರೌಸರ್‌ನಲ್ಲಿ ವಿಸ್ತರಣೆಯಾಗಿ ಸೇಪಣದೆ ಮಾಡಬೇಕು.



ವೀಡಿಯೋವನ್ನು ವಿಶ್ಲೇಷಿಸಲು, ಹೊದಲು ಅದನ್ನು ಕೆಂಪ್ಲೇಮ್ಯಾಗಳು ಅಥವಾ ಚಿಕ್ಕಗಳಾಗಿ ವಿಭಜಿಸಿ. ವೀಡಿಯೋಗಳನ್ನು ಚಿಕ್ಕಗಳಾಗಿ ವಿಂಗಡಿಸುವ ಹಾಗೂ ರಿವ್ಯೂ ಇಮೇಜ್ ಸಚ್ಯಾಡನ್ನು/ಮಡುಕಾಟವನ್ನು ನಿರ್ವಹಿಸಲು ಸೆರವು ನೀಡುವ ಮೂಲಕ, ಬಳಕೆದಾರರಿಗೆ ಇದನ್ನು ಮಾಡಲು ಇನ್ವಿಡ್ (InVid) ಅನುವ್ಯಾಪಕವಾಗಿ ಉಪಯೋಗಿಸುತ್ತದೆ. ಇನ್ವಿಡ್ನಲ್ಲಿ (InVid) ಇದನ್ನು ಈ ಕೆಳಗಿನಂತೆ ಮಾಡಬಹುದು:

1. Chrome ಬ್ರೌಸರ್‌ನ ವಿಸ್ತರಣೆಯಾಗಿ ಬಣಿಗಿಸು ಪ್ಲೇಗ್‌ಎನ್ನು ಅಳವಡಿಸಿ.
2. URL ಪತ್ರ್ಯ ಫೀಲ್ಡ್‌ನ ಪಕ್ಕದಲ್ಲಿ InVid ಇಕಾನ್ ಕಾಣಿಸುತ್ತದೆ. ಇಕಾನ್ ಕ್ಲ್ಕ್ ಮಾಡುವ ಮೂಲಕ ಇನ್ವಿಡ್ (InVid) ತೆರೆಯಿರಿ.
3. ಮಟದಲ್ಲಿ ಲಭ್ಯವಿರುವ ಆಯ್‌ಗಳ ಗುಂಪಿನಿಂದ ಕೆಂಪ್ಲೇಮ್ಯಾಗಳನ್ನು (Keyframes) ಆಯ್ ಮಾಡಿ

4. ವೀಡಿಯೋ URL ಸೇರಿಸಿ” (“Insert Video URL”) ಇಂಟರ್‌ಫೇಸ್ ಬಾಕ್ಸ್‌ಅಲ್ಲಿ/ಪತ್ರ ಪೆಟ್ಟಿಗೆಯಲ್ಲಿ, ವೀಡಿಯೋದ ಲಿಂಕ್‌ಅನ್ನು ಅಂಟಿಸಿ ಹಾಗೂ ಸಬ್‌ಮಿಟ್ (Submit) ಕ್ಲಿಕ್‌ಮಾಡಿ. ಇದರ ಬದಲಾಗಿ, ಬಳಕೆದಾರರು ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ಸಂಗ್ರಹವಾಗಿರುವ ವೀಡಿಯೋವನ್ನು ಅಪ್ಲೋಡ್ ಮಾಡಬಹುದು.
5. ವೀಡಿಯೋವನ್ನು ಕೇಷ್ಟೇಮ್‌ಗಳಾಗಿ ವಿಂಗಡಿಸಲಾಗಿದೆ ಮತ್ತು ಕೆಳಗೆ ಪ್ರದರ್ಶಿಸಲಾಗುತ್ತದೆ. ಪ್ರತಿ ಚಿತ್ರಕ್ಕೂ ಬಳಕೆದಾರರು ಗೂಗಲ್ ರಿವರ್ಸ್ ಈಮೇಜ್ ಹುಡುಕಾಟವನ್ನು/ಸಚೋಡನ್ನು (Google reverse image search) ಮಾಡಬಹುದು. ತನ್ನ ಕಾರ್ಯಕ್ರಮ ಭಾಗವಾಗಿ, InVid ಗೂಗಲ್ ರಿವರ್ಸ್ ಈಮೇಜ್ ಸಚೋಡನ್ನು (Google reverse image search) ಸೇರುವುದು ಮಾಡಿಕೊಂಡಿದೆ. ಇದನ್ನು ಬಳಸಲು, ಚಿತ್ರದ ಮೇಲೆ ಎಡ ಕ್ಲಿಕ್ ಮಾಡಿ.

**ಸೂಚನೆ:** ಯಾಂಡೆಕ್ಸ್ (Yandex) ಮತ್ತು ಬೈದುನಂತಹ (Baidu) ಇತರ ಸಚೋಡ ಇಂಬೆಗ್‌ಳಿಗೆ ಇನ್‌ವಿಡ್‌ಕ್ಯಾನ್‌ಅನ್ನು (InVidcan) ಬಳಸಬಹುದು.

### ಯೂಟೂಬ್ ಡೇಟಾ ವ್ಯೂಅರ್ (YouTube Data Viewer)


ಯೂಟೂಬ್ ಡೇಟಾ ವ್ಯೂಅರ್ ಅವೇಕ್ಷಿಸಿ ಇಂಟರ್‌ನ್ಯಾಷನಲ್‌ನ ನಡೆಸುವ ಸಾಧನವಾಗಿದ್ದು, ಇದು ಯೂಟೂಬ್ ವೀಡಿಯೋದ ನಿರ್ವಹಣೆ ಅಥವಾಲೋಡ್ ಸಮಯವನ್ನು ಮರಳಿ ಪಡೆಯಲು ನೀರವಾಗುತ್ತದೆ ಹಾಗೂ ವೀಡಿಯೋವನ್ನು ಅನೇಕ ಚಿತ್ರಗಳಾಗಿ ವಿಭజಿಸುತ್ತದೆ. ಈ ಉಪಕರಣವು ಸ್ವಯಂಚಾಲಿತವಾಗಿ/ತಾನೇತಾನಾಗಿ ಗೂಗಲ್‌ನಲ್ಲಿ ಚಿತ್ರವನ್ನು ಹುಡುಕುವ ಅರ್ಥಾಯನ್ನು ಒದಗಿಸುತ್ತದೆ.

1. ಸಾಧನವನ್ನು ಬಳಸಲು  
<https://citizenevidence.amnestyusa.org> ಗೆ ಲಾಗ್‌ಇನ್ ಮಾಡಿ
2. ಸಚೋಡ ಬಾಕ್ಸ್‌ಅಲ್ಲಿ (search box), ವೀಡಿಯೋದ ಮೂಲ ಯೂಟೂಬ್ ಲಿಂಕ್‌ಅನ್ನು ಹಾಕಿ/ಅಂಟಿಸಿ.

3. ವೀಡಿಯೋವನ್ನು ವಿಭಿನ್ನ ಪ್ರೇಮಾಗಳು ಅಥವಾ ಇಮೇಜ್‌ಗಳಾಗಿ ವಿಂಗಡಿಸಿದ ತಕ್ಷಣ, ಅದನ್ನು ಗೂಗಲ್‌ನಲ್ಲಿ ಮುದುಕಲು ಚೆತ್ತೆದ ಪಕ್ಕದಲ್ಲಿರುವ “ರಿವರ್ಸ್ ಇಮೇಜ್‌ಸರ್ಚ್ (reverse image search)” ಆಯ್ದುಹೊಂದು ಕ್ಲಿಕ್ ಮಾಡಿ.

### ವಾಚೋಪ್ಪೇಮ್‌ಬೈಪ್ಪೇಮ್ (Watch Frame by Frame)

ಆನೋಲ್‌ನೋನಲ್ಲಿ ಲಭ್ಯವಿರುವ ಮತ್ತೊಂದು ಸಾಧನವೆಂದರೆ ವಾಚೋಪ್ಪೇಮ್‌ಬೈಪ್ಪೇಮ್ – ಇದು ವೀಡಿಯೋದ ವೇಗವನ್ನು ನಿರ್ಧಾಸಿಸಲು ಒಳಕೆದಾರಿಗೆ ಅನುವು ಮಾಡಿಕೊಡುತ್ತದೆ. ಹೀಗೆ ಮಾಡುವ ಮೂಲಕ, ವೀಡಿಯೋದಲ್ಲಿ ಇಲ್ಲಿದ್ದರೆ ತಪ್ಪಿಮೋಗಬಹುದಾದ್ದು ನಾಕ್ಕಿ ವಿವರಗಳು ಬಹಿರಂಗವಾಗುತ್ತದೆ. ಈ ಸಾಧನವು ವಾಚೋಪ್ಪೇಮ್‌ಬೈಪ್ಪೇಮ್.ಕಾಂನಲ್ಲಿ ಲಭ್ಯವಿದೆ.



### ಕೆಲವು ಸಲಹೆ-ಸೂಚನೆಗಳು:

1. ವಿಶೇಷಿಸಬೇಕಾದ ವೀಡಿಯೋದ ಕಾಪಿ/ನಕಲನ್ನು ಯಾವಾಗಲೂ ಡೋನ್‌ಡ್ರೋ ಮಾಡಿ ಹಾಗೂ ಉಳಿಸಿ.
2. ವೀಡಿಯೋಗಳನ್ನು ಒಳಗೊಂಡಿರುವ url ಲಿಂಕ್‌ಗಳನ್ನು ಆಕೈವ್‌ವಾ (archive) ಮಾಡಿ.
3. ಮಾಹಿತಿಯನ್ನು ಮುದುಕಲು ಫೇಸ್‌ಬುಕ್ (Facebook), ಯೂಟೂಬ್ (YouTube) ಮತ್ತು ಟ್ರಿಟರ್ (Twitter) ಸೇರಿದಂತೆ, ಸಾಮಾಜಿಕ ಮಾಧ್ಯಮ ವೆಬ್‌ಪ್ಲಟ್‌ಫಲ್ಲಿ ಮುದುಕಾಟಿ ಆಯ್ದುಹೊಂದು ಬಳಿಸಿ.
4. ಸೋಸಿಯಲ್ ಮೀಡಿಯಾದಲ್ಲಿ ವೀಡಿಯೋಗಳೊಂದಿಗೆ ಕಳುಹಿಸಲಾಗುವ ಸಂದೇಶಗಳು ಹೆಚ್ಚಾಗಿ ಒಂದೇ ಆಗಿರುತ್ತವೆ. ಉದಾಹರಣೆಗೆ, ವಾಟ್‌ಆಪ್‌ನಲ್ಲಿ ನಿರ್ದಿಷ್ಟ ಪರ್ಯಾದೊಂದಿಗೆ ಹಂಚಲಾದ ಸುಖ್ಯ ವೀಡಿಯೋಗಳು, ಫೇಸ್‌ಬುಕ್ ಅಥವಾ ಟ್ರಿಟರ್‌ನಲ್ಲಾ ಅದೇ ಪರ್ಯಾದೊಂದಿಗೆ ಕಂಡುಬರುತ್ತದೆ.

5. ಬಳಕೆದಾರರು ಅದರೊಂದಿಗೆ ಬರುವ ಪತ್ಯವನ್ನು ಬಳಸಿಕೊಂಡು ವೀಡಿಯೋವನ್ನು ಹುಡುಕಬಹುದು.
6. ರಿಪ್ಸೋಟ್ ಇಮೇಜ್‌ ಹುಡುಕಾಟವು ನಿರ್ದಿಷ್ಟ ಫಲಿತಾಂಶಗಳನ್ನು ನೀಡಿದ್ದರೆ, ಉತ್ತಮ ಫಲಿತಾಂಶಗಳಾಗಿ ಕೇವಡ್‌ಗಳನ್ನು / ಮುಖ್ಯ ಪದಗಳನ್ನು ಬದಲಾಯಿಸಿ.
7. ಯೂಟ್ಯೂಬ್‌ನಲ್ಲಿ (YouTube) ವೀಡಿಯೋಗಳನ್ನು ನಿರ್ಧಾನಗತಿಯಲ್ಲಿ ಚಲಿಸುವ ಅಂತರ್ಗತ ಆಯ್ದು ಇದೆ. ವೀಡಿಯೋವನ್ನು ಕೂಲಂಕುಪವಾಗಿ ಪರಿಶೀಲಿಸಲು ಈ ಆಯ್ದುಯು ಸೆರವಾಗುತ್ತದೆ.

### **ಚಿಯೋ-ಲೋಕೇಶನ್ (Geo-location)**

ಚಿತ್ರ ಅಥವಾ ವೀಡಿಯೋದಲ್ಲಿ ಸ್ಥಳವನ್ನು ಗುರುತಿಸಲು, ನಕ್ಷೆಗಳೂ ಸೇರಿದಂತೆ, ಚಿಯೋ-ಲೋಕೇಶನ್ ಸಾಧನಗಳನ್ನು (tools) ಬಳಸುತ್ತದೆ. ವೈರಲ್ ಚಿತ್ರ ಅಥವಾ ವೀಡಿಯೋದ ಸತ್ಯಸ್ಕರ್ತತೆಯನ್ನು ಪರಿಶೀಲಿಸುವಲ್ಲಿ ಇದು ಉಪಯುಕ್ತ ಸಾಧನವಾಗಿದೆ. ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಅನೊಲ್ಪ್ರೈನ್ ಮ್ಯಾಪ್‌ಬಿಂಗ್ (Google Maps) ಮತ್ತು ಗೂಗಲ್ ಅರ್ಥ (Google Earth). ಬಿಂಗ್ ನಕ್ಷೆಗಳು (Bing Maps), ವಿಕಿಮಾಪಿಯಾ (Wikimapia) ಮತ್ತು ಯಾಂಡೆಕ್ಸ್ (Yandex) ನಕ್ಷೆಗಳು.

1. ಸ್ಥಳದ ಬಗ್ಗೆ ನಿರ್ವಹಣೆ ತಿಳಿಸಲು, ಚಿತ್ರ ಅಥವಾ ವಿದಿಯೋದಲ್ಲಿ ನಿರ್ದಿಷ್ಟ ವಿವರಗಳಾಗಿ ಸೋಡಿ, ಉದಾಹರಣೆಗೆ:
2. ರಸ್ತೆ ವಿನ್ಯಾಸಗಳು (Street Layouts) - ರಸ್ತೆಯ ವಿನ್ಯಾಸ ಮೂಡಿ ಬಂದಿರುವ ವಿಧಾನವು ಆನಿದಿಷ್ಟ ಸ್ಥಳಕ್ಕೆ ಅನ್ವಯವಾಗಿರುತ್ತದೆ.
3. ಪ್ರತಿಮೆಗಳು ಅಥವಾ ಸ್ಕ್ಯಾರ್ಕಗಳು - ಒಬ್ಬ ಸ್ಥಳದ ಸಾಮಾಜಿಕ-ಸಾಂಸ್ಕೃತಿಕ ಇತಿಹಾಸಕ್ಕೆ ನಿರ್ದಿಷ್ಟವಾದ ಅಥವಾ ಹೆಗ್ಗಿರುತ್ತಿರುತ್ತದೆ. ಇದು ಗುರುತುಗಳಾಗಿ ಪೂಜ್ಯವಿನೀಯ ಭಾವನೆಯಿಂದ ಪರಿಗಣಿಸಲಾಗುವ ಪ್ರತಿಮೆಗಳು ಅಥವಾ ಸ್ಕ್ಯಾರ್ಕಗಳು ಪ್ರಮುಖ ಚಿಹ್ನೆಗಳಾಗಿವೆ.
4. ವಾಸ್ತುಶಿಲ್ಪದ ವಿವರಗಳು- ಕಟ್ಟಡಗಳ ವಾಸ್ತುಶಿಲ್ಪವು ಒಂದು ಸ್ಥಳದ ಪ್ರಾದೇಶಿಕ ಮತ್ತು ಸಾಮಾಜಿಕ-ಸಾಂಸ್ಕೃತಿಕ ಪ್ರಭಾವಗಳ ಬಗ್ಗೆ ಸುಳಿವುಗಳನ್ನು ತೆರೆದಿದುತ್ತದೆ. ಇದು ಗುರುತುಗಳು / ಅಂಗಡಿ ಮುಂಗಟ್ಟುಗಳು - ನಿರ್ದಿಷ್ಟ ಸ್ಥಳವನ್ನು ಗುರುತಿಸಲು ಗುರುತಿಸಿ ಫಲಕಗಳು/ಸೈನ್‌ಬೋರ್ಡ್‌ಗಳು ಉಪಯುಕ್ತವಾಗುತ್ತದೆ. ಸೈನ್‌ಬೋರ್ಡ್‌ನಲ್ಲಿ ಬಳಸುವ ಭಾಷೆಯು ಆ ಸ್ಥಳವನ್ನು ಕುರಿತಾಗಿ ಹೆಚ್ಚಿನ ಸುಳಿವುಗಳನ್ನು ನೀಡುತ್ತದೆ. ಆ ಪ್ರದೇಶಕ್ಕೆ ನಿರ್ದಿಷ್ಟವಾದ ಅಂಗಡಿಗಳಾಗೂ ಇದು ಅನ್ವಯವಾಗುತ್ತದೆ
5. ಪರವಾನಗಿ/ಲೈಸನ್ಸ್ ಫಲಕಗಳು- ವಾಹನ ಪರವಾನಗಿ/ಲೈಸನ್ಸ್ ಫಲಕಗಳು ವೀಡಿಯೋ ತೆಗೆದ ಪ್ರದೇಶದ ಬಗ್ಗೆ ಸುಳಿವುಗಳನ್ನು ನೀಡುತ್ತವೆ. ಸಂಖ್ಯಾ ಫಲಕಗಳು ವಿಶ್ವದ ನಿರ್ದಿಷ್ಟ ರಾಜ್ಯಗಳು ಹಾಗೂ ದೇಶಗಳಿಗೆ ವಿಶ್ವವಾಗಿ ಇರಬಹುದು.

## ಗೂಗಲ್ ನಕ್ಷೆಗಳು (Google Maps)

ಗೂಗಲ್ ಮ್ಯಾಪ್ಸ್/ಗೂಗಲ್ನ ನಕ್ಷೆ ಸೇವೆಯು geo-location/ಜಿಯೋ-ಲೊಕೇಶನ್ ಭಾಗೋಳಿಕ ಸ್ಥಳದಲ್ಲಿ ಉಪಯುಕ್ತವಾಗುವ ಹಲವಾರು ಅಯ್ದಿಗಳನ್ನು ಒದಗಿಸುತ್ತದೆ. ಇವುಗಳಲ್ಲಿ ಕೆಲವು ಅದರ ವಿರಯಲ್/ಅಕಾಶದಿಂದ ತೆಗೆದ ವೀಕ್ಷಣೆಗಳು, ಸ್ಥಳಗಳ ಉಪಗ್ರಹ ಚಿತ್ರಣ, ಬೀದಿಗಳ 360 ಡಿಗ್ರಿ ವೀಕ್ಷಣೆಗಳು, ಸಂಚಾರ ಮಾರ್ಗಗಳು ಮತ್ತು ಸಾರ್ವಜನಿಕ ಸಾರಿಗೆಯ ಬಗ್ಗೆ ಅಧಿಸೂಚನೆಗಳು ಆಗಿವೆ. ವಾಣಿಕ ಮಾರ್ಗ / ನವೀಕರಿಸಿದ ಸ್ಥಳಗಳ ಚಿತ್ರಗಳ ಅಕ್ಷೇರ್ವ / ದಸ್ತಾವೇಜ್‌ಬಾಗಿ / ದಾಖಲೆಯಾಗಿ (archive) ಗೂಗಲ್ ಮ್ಯಾಪ್ / ನಕ್ಷೆಗಳು ಕಾರ್ಯನಿರ್ವಹಿಸುತ್ತವೆ. ಇದು ವಿಶ್ವದ ನಿರ್ದಿಷ್ಟ ಸ್ಥಳಗಳ ಐತಿಹಾಸಿಕ ಚಿತ್ರಣವನ್ನು ಪಡೆಹಚ್ಚಲು ಸೇರವಾಗುತ್ತದೆ.

## ಗೂಗಲ್ ಸ್ಟ್ರೀಟ್ ವ್ಯೂ (Google Street View)

ಗೂಗಲ್ ಸ್ಟ್ರೀಟ್ ವ್ಯೂ ಎನ್ನುವುದು ಗೂಗಲ್ ಮ್ಯಾಪ್ಸ್/ನಕ್ಷೆಗಳ (Google Maps) ಒಂದು ವೈಶಿಷ್ಟ್ಯವಾಗಿದ್ದು, ಅದು ಗೂಗಲ್ ತೆಗೆದ ಚಿತ್ರಗಳ ವಾಸ್ತವ ಪ್ರಾತಿನಿಧಿವನ್ನು ಒದಗಿಸುತ್ತದೆ ಹಾಗೂ, ಸ್ಟ್ರೀಟ್ ವ್ಯೂಗೆ/ರಸ್ತೆವೀಕ್ಷಣೆಗೆ (street view) ಕೊಡುಗೆ ನೀಡುತ್ತದೆ. ಚಿತ್ರಗಳನ್ನು ಸುತ್ತುನೋಟದಲ್ಲಿ/ಪ್ಯಾನೋರಾಮಿಕ್ ವ್ಯೂ (panoramic view) ಪ್ರಸ್ತುತ ಪಡಿಸಿರುವುದರಿಂದ, ಬಳಕೆದಾರರಿಗೆ ವಾಸ್ತವಾಭಾಸದ ಮೂಲಕ (virtually), ವಿಶ್ವದ ಸ್ಥಳಗಳನ್ನು ಅನ್ವೇಷಿಸಲು ಸೇರವು ನೀಡುತ್ತದೆ.

Google ನಕ್ಷೆಗಳಲ್ಲಿ ಸ್ಟ್ರೀಟ್ ವ್ಯೂ/ರಸ್ತೆ ವೀಕ್ಷಣೆಯನ್ನು ಪ್ರವೇಶಿಸಲು, ಈ ಕೆಳಕಂಡ ಹಾಗೆ ಮಾಡಬೇಕು:

1. [google.com/maps](https://www.google.com/maps) (<https://www.google.com/maps>) ನಲ್ಲಿ Google Maps/ನಕ್ಷೆಗಳಿಗೆ ಹೋಗಿ.
2. ಪರದೆಯ ಎಡಗೈ ಮೂಲೆಯಲ್ಲಿ, ಮೇನುಬಟನ್ (Menu button) ಕ್ಲೆಕ್ಸ್ ಮಾಡಿ.
3. ಮೇನುವಿನಿಂದ ಸ್ಟ್ರೀಟ್ ವ್ಯೂ ಅಯ್ದಿಯನ್ನು ಕ್ಲೆಕ್ಸ್ ಮಾಡಿ. ನಕ್ಷೆಯಲ್ಲಿನ ನೀಲಿ ಚುಕ್ಕೆಗಳು Googleನಲ್ಲಿ ರಸ್ತೆ ವೀಕ್ಷಣೆಗೆ ಅನುಮತಿ ಇರುವ ಸ್ಥಳಗಳನ್ನು ಸೂಚಿಸುತ್ತವೆ. ಪರದೆಯ ಕೆಳಗಿನ-ಬಲ ಮೂಲೆಯಲ್ಲಿ pegman (ಪೆಗ್ಮಾನ್) ಎಂಬ ಹಳದಿ ಮಾನವ icon (ಇಕಾನ್) ಸಹ ಇದೆ.
4. Pegmanನ್ನು ಎಳೆಯಿವ ಮೂಲಕ ಮತ್ತು ನಕ್ಷೆಯಲ್ಲಿನ ಯಾವುದೇ blue spots/ನೀಲಿ ಗುರುತು ಗಳ ಮೇಲೆ ಇಂಸುವ ಮೂಲಕ, ಬಳಕೆದಾರರು ಆ ನಿರ್ದಿಷ್ಟ ಸ್ಥಳಕ್ಕಾಗಿ ರಸ್ತೆ ನೋಟ್/street viewವನ್ನು ವೀಕ್ಷಿಸಬಹುದು. ಬಳಕೆದಾರರು ಆ ಸ್ಥಳದಲ್ಲಿ ಇಳಿದ ನಂತರ, zoom in (ಇಂಪ್ ಇನ್) ಮಾಡಬಹುದು ಮತ್ತು ಸ್ಥಳದ ಸುತ್ತು ನೋಟವನ್ನು ಪಡೆಯಬಹುದು.



## ಗೂಗಲ್ ಅರ್ಥ (Google Earth)

ಗೂಗಲ್ ಅರ್ಥ, ಉಪಗ್ರಹ ಚಿತ್ರಣದ (satellite imagery) ಮೂಲಕ ಮೂಡುವ ಭೂಮಿಯ ಅಧಿಕ-ರೆಸಲ್ಯೂಶನ್ (high-resolution) ವೀಕ್ಷಣೆಯಾಗಿದೆ. ಇದು 3D ವೀಕ್ಷಣೆಯಲ್ಲಿ (3D view) ಜಗತ್ತಿನ ಚಿತ್ರಗಳನ್ನು ನಿರೂಪಿಸುತ್ತದೆ. ಇದನ್ನು ನಿಮ್ಮ ಮೊಬೈಲ್ ಫೋನ್, ಡೆಸ್ಟಾಪ್ ಮತ್ತು ವೆಬ್‌ನ ಮೂಲಕ ಸೋಡಬಹುದು.

## ಮ್ಯಾಪಿಲ್ಲರಿ (Mapillary)

ಮ್ಯಾಪಿಲ್ಲರಿ ಮತ್ತೊಂದು ಮ್ಯಾಪಿಂಗ್ (ನಕ್ಷೆ ಬಿಡಿಸುವ) ಪ್ಲಾಟ್‌ಫಾರ್ಮ್ ಆಗಿದ್ದು, ಇದು ಕೊಡುಗೆದಾರಿಂದ ಚಿತ್ರಗಳನ್ನು ಜೋಡಿಸುವ ಮೂಲಕ ರಸ್ತೆ-ಮಟ್ಟದ ಚಿತ್ರಣವನ್ನು (street-level imagery) ಶಕ್ತಿಗೊಳಿಸುತ್ತದೆ. ಕೊಡುಗೆಗಳಿಂದ ಸ್ಥಳಗಳ ನಕ್ಷೆ ಬಿಡಿಸಲು ಹಾಗೂ 3D ರಸ್ತೆ ವೀಕ್ಷಣೆಗಳನ್ನು ನಿರೂಪಿಸಲು (render 3D street views) ಮ್ಯಾಪಿಲ್ಲರಿ ವಿಶೇಷ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ. ಮ್ಯಾಪಿಲ್ಲರಿ crowd-sourced platform/ ಜನಸಮಾಜ ಮೂಲದ ವೇದಿಕೆಯಾಗಿದ್ದು, ಇದರಲ್ಲಿ ಭಾರತದ ಕೆಲವು ಭಾಗಗಳನ್ನು ಸೇರಿಸಲಾಗಿದೆ. ಆದರೂ, ಇದು crowd-sourced platform ಆಗಿರುವುದರಿಂದ, ಚಿತ್ರಗಳನ್ನು ಸೋಂಕಿಂಗ್ ಮಾಡುವುದು ಅದರಲ್ಲಿ ತೊಡಗಿಕೊಂಡಿರುವ ಸಾರ್ವಜನಿಕರ ಆಸ್ತಿಯನ್ನು ಅವಲಂಬಿಸಿರುತ್ತದೆ. ಚಿತ್ರಗಳನ್ನು ಪ್ರ್ಯಾನ್ ಮಾಡಲು ಅಥವಾ ಒರೆಯಾಗಿಸಲೂ (tilt) ಸಹ ಮ್ಯಾಪಿಲ್ಲರಿ ಅನುಮತಿಯನ್ನು ನೀಡುವುದಿಲ್ಲ.



## ಕೆಲವು ಸಲಹೆ-ಸೂಚನೆಗಳು:

1. ಜಿಯೋ-ಲೋಕೇಶನ್‌ಗಾಗಿ (geo-location) ಸೂಕ್ಷ್ಮ ವಿವರಗಳನ್ನು ನೋಡಲು, ಯಾವಾಗಲೂ ವೀಡಿಯೋವನ್ನು ಸಂಪೂರ್ಣವಾಗಿ ಷ್ಟೈ ಮಾಡಿ.
2. ಕ್ಯಾಮೆರಾ ಕೋನಗಳಲ್ಲಿನ (angles) ಬದಲಾವಣೆಗಳು ಮತ್ತು ಕ್ಯಾಮೆರಾವನ್ನು ಹಿಡಿದಿಟ್ಟುಕೊಳ್ಳುವ ಮತ್ತು ನಿರ್ವಹಿಸುವ ವಿಧಾನವನ್ನು ಗಮನಿಸಿ. ಕ್ಯಾಮೆರಾವನ್ನು ಒರೆಯಾಗಿಸುವುದು (Tilting), ಇಂತಾರ್ಮೋ ಮಾಡುವುದು/ಸಮೀಕ್ಷಿಕರಿಸುವುದು (zooming), ಪ್ರಾನ್ ಮಾಡುವುದು (panning) ಅಥವಾ ತಾತ್ಕಾಲಿಕವಾಗಿ ನಿಲ್ಲಿಸುವುದನ್ನು (pausing) ಮಾಡಿದಾಗ, ದೃಶ್ಯ ಸುಳಿವುಗಳನ್ನು ಬಹಿರಂಗಪಡಿಸುತ್ತದೆ.
3. ನಿರ್ದಿಷ್ಟ ಪ್ರದೇಶದಲ್ಲಿನ ಸ್ಕ್ಯಾರಕಗಳು ಅಥವಾ ಹೆಗ್ಗಿರುತ್ತಿರುವ ಗುರುತಿಸಲು ಮಾಡುವ ಹುಡುಕಾಟಗಳೂ ಕೂಡ, ವೀಡಿಯೋದಲ್ಲಿನ ಸ್ಥಳಗಳನ್ನು ಗುರುತಿಸಲು ಸೆರವಾಗುತ್ತದೆ. ಉದಾಹರಣೆಗೆ, “ಬೆಂಗಳೂರು ಸ್ಕ್ಯಾರಕಗಳು” ಅಥವಾ “ಚೆನ್ನೈ ಚೆಚುಂಗಳು” ಅನ್ನು ಮಾಡುಕಾಟದ ವಸ್ತುಗಳು (search items), ಹೆಗ್ಗಿರುತ್ತಿರುವ ಮತ್ತು ಸ್ಥಳಗಳಿಗೆ ನಿರ್ದಿಷ್ಟವಾದಫಲಿತಾಂಶಗಳನ್ನು ನೀಡಬಹುದು.
4. ಅಡಿಯೋವನ್ನು ಎಚ್ಚರವಹಿಸಿ ಆಲ್ಸಿ. ಅಡಿಯೋವನ್ನು ಕೇಳುವ ಮೂಲಕ, ಭಾಷೆಗಳು, ಉಪಭಾಷೆಗಳು, ಹೆಸರುಗಳು, ಸ್ಥಳಗಳು ಮತ್ತು ಇತರ ಪ್ರಮುಖ ಮಾಹಿತಿಯನ್ನು ಪಡೆಯಬಹುದು.
5. ವೀಡಿಯೋಗಳು ಅಥವಾ ಚಿತ್ರಗಳಲ್ಲಿನ ಕೆಲವು ಸ್ಥಳಗಳನ್ನು ರಸ್ತೆ ವೀಕ್ಷಣೆಗಳು (street views) ಬೆಂಬಲಿಸುವುದಿಲ್ಲ. ಅಂತಹ ಸಂದರ್ಭದಲ್ಲಿ ಹೇಳಿನಿಂದ ಪಕ್ಕಿನೋಟವನ್ನು ನೀಡುವ ಅಯ್ಯಿಗಳಾಗಿ ನೋಡಿ.

**ಸೂಚನೆ:** ಆನೇಕ ಸಲ, ಕ್ರೊಡ್-ಸೋಸ್‌ಡ್ ಮ್ಯಾಪಿಂಗ್ ಪ್ಲಾಟ್‌ಫ್ರಾರ್ಮ್‌ಗಳಲ್ಲಿ ಅಪ್‌ಲೋಡ್ ಮಾಡಲಾದ ಚಿತ್ರಗಳ ತಿ (metadata), ಪ್ರಮುಖ ಅಂಶಗಳನ್ನು ಬಹಿರಂಗಪಡಿಸುತ್ತದೆ. ಚಿತ್ರವನ್ನು ಅಪ್‌ಲೋಡ್ ಮಾಡುವ ಸಮಯದಲ್ಲಿ, ಬಳಕೆದಾರರು ಲೋಕೇಷನ್ (locations/ಸ್ಥಳಗಳ) ಸೆಟ್‌ಎಂಬ್‌ಗಳನ್ನು ಆನ್ ಮಾಡಿದಾಗ ಮಾತ್ರ ಇದು ಸಾಧ್ಯ. ಆದರೂ, ಜಿಯೋ-ಟ್ಯಾಗ್ (geo-tag) ಮಾಡಲಾದ ಫೋಟೋಗಳು ಮತ್ತು ಚಿತ್ರಗಳ ಎಕ್ಸಿಫ್ (EXIF data) ಹಸ್ತಕ್ಷೇಪ ಮಾಡಬಹುದು ಹಾಗೂ ದಾರಿ ತಪ್ಪಿಸಬಹುದು. ಇರುವುದರಲ್ಲಿ, ಚಿತ್ರದ ಸ್ಥಳವನ್ನು ಕಂಡುಹಿಡಿಯಲು, ಜಿಯೋ-ಟ್ಯಾಗ್ ಮಾಡಲಾದ ಫೋಟೋಗಳು ಮತ್ತು ಚಿತ್ರಗಳನ್ನು ಉತ್ತಮ ವಿಧಾನವಾಗಿ ಪರಿಗಣಿಸಬಹುದು.

## ಮೂಲದ ಪರಿಶೀಲನೆ (Source Verification)

ಪತ್ರಕರ್ತರಿಗೆ ಮೂಲಗಳು ಬಹಳ ಮುಖ್ಯ. ಅವು ವಿಶ್ವಸನೀಯ, ನಂಬಲಹ್ಯ ಹಾಗೂ ವಿಶ್ವಾಸಾರ್ಥಕರಬೇಕು (reliable, credible, and trustworthy). ಈ ಡಿಜಿಟಲ್ ಯುಗದಲ್ಲಿ, ಪತ್ರಕರ್ತರು ಮಾಹಿತಿಗಾಗಿ ಡಿಜಿಟಲ್ ಮತ್ತು ಸಾಮಾಜಿಕ ಮಾರ್ಪಾಠಿ ಪೇಡಿಕೆಗಳನ್ನು ಹೆಚ್ಚಿಗೆ ಅವಲಂಬಿಸುತ್ತಾರೆ. ಅಂತಹ ಪೇಡಿಕೆಗಳಲ್ಲಿ (ಪ್ಲಾಟ್‌ಫ್ರಾರ್ಮ್) ಸಾಕಷ್ಟು ತಪ್ಪ ಮಾಹಿತಿ ಮತ್ತು ಸುಳ್ಳ ಮಾಹಿತಿಗಳು ಹರಿದಾಡುತ್ತಿರುವುದರಿಂದ, ಜಾಗರೂಕರಾಗಿರುವುದು ಅತ್ಯವಶ್ಯಕವಾಗುತ್ತದೆ.

## ಸುಳ್ಳ ಖಾತೆಗಳು (False accounts) ಮತ್ತು ವೆಬ್‌ಸೈಟ್‌ಗಳನ್ನು ಗುರುತಿಸುವುದು

ವೆಬ್ ಮತ್ತು ಸಾಮಾಜಿಕ ಮಾರ್ಪಾಠಿ ಮತ್ತು ವೆಬ್‌ಸೈಟ್‌ಗಳು ಮತ್ತು ಖಾತೆಗಳನ್ನು ಪರಿಶೀಲಿಸಲು ಕೇಳಬೇಕಾದ ಕೆಲವು ಪ್ರಶ್ನೆಗಳು ಇಲ್ಲಿವೆ:

### 1. ಖಾತೆ/ವೆಬ್‌ಸೈಟ್‌ನ ಸ್ವರೂಪ

- ಖಾತೆ ಅಥವಾ ವೆಬ್‌ಸೈಟ್ ವಿಶ್ವಾಸಾರ್ಥಕವೇ? ಖಾತೆ ಅಥವಾ ವೆಬ್‌ಸೈಟ್‌ಅನ್ನು ಯಾವಾಗ ಆರಂಭ ಮಾಡಲಾಯಿತು? ?
- ಖಾತೆ ಅಥವಾ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಎಷ್ಟು ಬಾರಿ ಅಪ್‌ಲೋಡ್ ಮಾಡಲಾಗುತ್ತದೆ? ಅವರು ಎಲ್ಲಿಂದ ಪೋಸ್ಟ್ ಮಾಡುತ್ತಾರೆ?
- ಖಾತೆದಾರರು ಅನೋನ್ಸೆನಲ್ಲಿ ಇತರ ಕಡೆಯೂ ತಮ್ಮ ಅಸ್ತಿತ್ವವನ್ನು ಹೊಂದಿದ್ದಾರೆಯೇ?

### 2. ಅನುಸರಿಸುತ್ತಿರುವ ವರದಿ/ಲೇಖನದೊಂದಿಗಿನ ಸಂಬಂಧ

- ವರದಿ/ಲೇಖನದೊಂದಿಗೆ ಖಾತೆ ಅಥವಾ ವೆಬ್‌ಸೈಟ್‌ಗೆ ಇರುವ ಸಂಬಂಧವೇನು?
- ಖಾತೆಯ ಅಪ್‌ಲೋಡ್ ಇತಿಹಾಸದಿಂದ, ವರದಿ/ಲೇಖನದೊಂದಿಗೆ ಅದಕ್ಕಿರುವ ಸಂಬಂಧವನ್ನು ಕುರಿತಾಗಿ ನಮಗೆ ಏನು ತಿಳಿಯುತ್ತದೆ?
- ಅಪ್‌ಲೋಡ್ ಮಾಡಲಾದ ವಸ್ತುವಿವರವು, ಗುಣಮಟ್ಟ ಮತ್ತು ವಿವರಗಳು ಸಂಬಂಧಿಸಿದಂತೆ, ಕಾಲಾಂತರದಲ್ಲಿ ಬದಲಾಗದೇ ಉಳಿದೆಯೇ?

- ಇತರ ಮಾಧ್ಯಮಗಳಲ್ಲಿನ ವರದಿಗಳೊಂದಿಗೆ, ಅಪೋಲೋಡ್ ಮಾಡಲಾದ ವಿವರಗೆ ಹಾಗೂ ವಸ್ತುವಿಷಯವು ಹೊಂದಾಣಿಕೆಯಾಗಿದೆಯೇ?

## ಹೋಸ್.ಕಾಮ್ (Whois.com)

ಹೋಸ್.ಕಾಮ್ (ಫ್ರಾಥಿತ್ವ) ಆನ್‌ಲೈನ್ ಡೋಮೇನ್‌ನ್ನು ನೋಡಣಿ (ರೆಚಿಸ್ಟೀಶನ್) ಸೇವೆಯಾಗಿದ್ದು, ಅಂತರ್ಜಾಲದಲ್ಲಿ/ಇಂಟರ್ನೆಟ್‌ನಲ್ಲಿ ಇರುವ ನೋಡಾಯಿತ ವೆಚ್‌ಸ್ಯೂಟ್‌ಗಳ ಡಾಟಬೇಸ್‌ನ್ನು ಹೊಂದಿದೆ. ಸುಳ್ಳಾ ಅಕ್ರಿಯಾಗಳನ್ನು ಅಥವಾ ವೆಚ್‌ಸ್ಯೂಟ್‌ಗಳನ್ನು ಗುರುತಿಸುವುದರೊಂದಿಗೆ, ವೆಚ್‌ಸ್ಯೂಟ್ ನೋಡಣಿಯಾದ ದಿನಾಂಕ/ಸಮಯ ಹಾಗೂ ಅದು ಯಾರ ಹೆಸರು ಅಥವಾ ದೂರವಾಣಿ ಸಂಖ್ಯೆಯಲ್ಲಿ ನೋಡಣಿ ಆಗಿದೆಯೆಂದೂ ಕಂಡುಹಿಡಿಯಬಹುದು.

**ಸೂಚನೆ: ಸ್ಕ್ರಿಪ್ರೋಗಳ ಬಗ್ಗೆ ಎಚ್ಚರ!**

ಆಗಾಗ್ಗೆ, ಇತರ ಮೂಲಗಳಿಂದ ಮಾಹಿತಿಯನ್ನು “ಉಜ್ಜ್ವಲ್ಯದು” ಮತ್ತು ಅದನ್ನು ಅವರ ವೆಚ್‌ಸ್ಯೂಟ್ ಅಥವಾ ಖಾತೆಯಲ್ಲಿ ಹೋಸ್ಟ್ ಮಾಡುವ ವೆಚ್‌ಸ್ಯೂಟ್‌ಗಳು ಅಥವಾ ಖಾತೆಗಳಿವೆ. ಹೆಚ್ಚಿನ ದಟ್ಟತೆ ಮತ್ತು ವೀಕ್ಷಕರನ್ನು ಆಕರ್ಷಿಸಲು ಇದನ್ನು ಮಾಡಲಾಗುತ್ತದೆ. ಇದಲ್ಲದೆ, ಮಾಹಿತಿಯನ್ನು ಹಂಚಿಕೊಳ್ಳಲು ರೀತಿಯಲ್ಲಿ ಇದು ಹೆಚ್ಚಾಗಿ ಗೊಳಿಸಿಕೊಂಡಿದೆ. ಈ ಖಾತೆಗಳು ನಾಟಕೀಯ ಪತ್ರದೊಂದಿಗೆ ನಾಟಕೀಯ ಚಿತ್ರಗಳು ಮತ್ತು ವೀಡಿಯೋಗಳನ್ನು ಹೊಂದಿದ್ದೆ. ಖಾತೆಗಳು ಕ್ರಿಯಾಶೀಲರಾಗಿಡಲು ತರಲು ಅಥವಾ ಕೆಲವು ಕಾರಣಗಳಿಗೆ ಕೊಡುಗೆ ನೀಡುವ ಮನವಿನೊಂದಿಗೆ ಬರುತ್ತದೆ, ಸಂದೇಶಗಳನ್ನು ಬಂದಾದಾರರಾಗಲು, ಹಂಚಿಕೊಳ್ಳಲು ಅಥವಾ ಇಷ್ಟಪಡುವಂತೆ ಒತ್ತಾಯಿಸುತ್ತದೆ. ಅವರು ಅಸಮಂಜಸವಾದ ಮಾಹಿತಿಯನ್ನು ಸಹ ಹೋಸ್ಟ್ ಮಾಡುತ್ತಾರೆ ಮತ್ತು ವಿಭಿನ್ನ ಸ್ಥಳಗಳು ಮತ್ತು ಸಮಯಗಳಲ್ಲಿ ಸಂಕಲಿಸಲಾಗುತ್ತದೆ. ಈ ಖಾತೆಗಳು ಮತ್ತು ವೆಚ್‌ಸ್ಯೂಟ್‌ಗಳು ಸಂಪೂರ್ಣವಾಗಿ ವಿಶ್ವಸಾಹಿತ್ಯವಲ್ಲ.

## ಸಾಮಾಜಿಕ ಆದಿಟಿಂಗ್ (Social Auditing)

ಜನರು ಇಂಟರ್ನೆಟ್‌ನ್ನು ಪ್ರುವೇಶಿಸುವಾಗ ಡಿಜಿಟಲ್ ಹೆಚ್ಚಿಗುರುತುಗಳನ್ನು (digital footprints) ಬಿಡುತ್ತಾರೆ. ವ್ಯಕ್ತಿಯ ಇಂಟರ್ನೆಟ್ ಚಳುವಟಿಕೆ ಮತ್ತು ವಿವಿಧ ಸಾಮಾಜಿಕ ಮಾಧ್ಯಮದ ಪ್ಲಾಟ್‌ಫಾರ್ಮಗಳು ಮತ್ತು ಸೇವೆಗಳ ಬಳಕೆಯನ್ನು ಅಧರಿಸಿ ವ್ಯಕ್ತಿಯ rich/ಸಮೃದ್ಧ ಪ್ರೊफೈಲ್ ಅನ್ನು ರಚಿಸಬಹುದು. ಬಳಕೆದಾರರು ಈ ಮಾಹಿತಿಯನ್ನು ಆಳಿಟ್ ಮಾಡುವ ಮೂಲಕ ಇಂಟರ್ನೆಟ್‌ನಲ್ಲಿ ವ್ಯಕ್ತಿಯ ವಿಶ್ವಸಾಹಿತೆಯನ್ನು ಪರಿಶೀಲಿಸಬಹುದು. ಇಂಟರ್ನೆಟ್‌ನಲ್ಲಿ ತಪ್ಪ ಮಾಹಿತಿ ಅಥವಾ ಸುಳ್ಳಾ ಮಾಹಿತಿಯನ್ನು ಹರಡುವ ನಿದಿಷ್ಟ ಬಳಕೆದಾರನ್ನು ತಪ್ಪಿಸಲು ಅಥವಾ block ಮಾಡಲು ಇದು ಸೇರವಾಗುತ್ತದೆ.

## ಕೆಲವು ಸಲಹೆ-ಸೂಚನೆಗಳು

1. ಬೇರೆಬೇರೆ ಪ್ಲಾಟ್‌ಫಾರ್ಮಗಳಲ್ಲಿ ಬಳಕೆದಾರರ ಹೆಸರಿನ ಬೇರೆಬೇರೆ ರೂಪಾಂತರಗಳನ್ನು ಪರಿಶೀಲಿಸಿ. ಸೋಷಿಯಲ್ ಮೀಡಿಯಾದ ಬೇರೆಬೇರೆ ಖಾತೆಗಳಲ್ಲಿ ನೀಡಲಾದ ಬಳಕೆದಾರರ ಹೆಸರುಗಳಿಗೆ ಅಥವಾ ವ್ಯಕ್ತಿಯು ಬಳಸುವ ನಿದಿಷ್ಟ ಸೇವೆಗಳಿಗೂ ಹೀಗೆ ಮಾಡಬಹುದು.

2. ಬೇರೆಬೇರೆ ಪ್ಲಾಟ್‌ಫೋರಮ್‌ಗಳಲ್ಲಿ ಒಬ್ಬರೇ ಬಳಕೆದಾರರಾಗಿದ್ದರೆಯೇ ಎಂದು ಗುರುತಿಸಲು ಬಳಕೆದಾರರ ಪ್ರೋಫೈಲ್‌ ಫೋಟೋದ Google ರವರ್ಸ್‌ಇಮ್‌ (Reverse Image) ಹಂಡುಕಾಟವನ್ನು ಬಳಸಿ. ಹೆಚ್ಚಿಗೆ, ಬೇರೆಬೇರೆ ಖಾತೆಗಳಲ್ಲಿ ಅನೇಕ ಬಳಕೆದಾರ ಹೆಸರುಗಳು ಮತ್ತು ಬೇರೆಬೇರೆ ಚಿತ್ರಗಳನ್ನು ಸುಳ್ಳಿ ಖಾತೆಗಳು ಹೊಂದಿರಬಹುದು.
3. ಬಳಕೆದಾರರನ್ನು ಪರಿಶೀಲಿಸಲು/ದೃಢಪಡಿಸಿಕೊಳ್ಳಲು ಖಾತೆಯಲ್ಲಿನ ಲೋಗೋಗಳು (logos), ಹೆಡರ್ (headers) ಮತ್ತು ಗ್ರಾಫಿಕ್‌ಗಳಲ್ಲಿ (graphics) ಪೋಸ್ಟ್‌ ಮಾಡಲಾದ ಚಿತ್ರಗಳಿಂದ ದೃಶ್ಯ ಸುಳಿವುಗಳನ್ನು ಬಳಸಿ.
4. ಬಳಕೆದಾರರ ಪೋಸ್ಟ್‌ಗಳಿಂದ ದೊರೆಯುವ ಮಾಹಿತಿ, ಅಂದರೆ, ಅವರ ಶಾಲೆಯ ಹೆಸರು, ಸ್ಥಳ, ಕೆಲಸದ ಸ್ಥಳ ಇತ್ಯಾದಿಗಳನ್ನು ಒಟ್ಟುಗೂಡಿಸಿ, ಸಚ್ಚೇದಿಸಿ/ಹಂಡುಕಾಟ ನಡೆಸಿ.
5. ವ್ಯಕ್ತಿಯ ಅಧಿಕಾರ ಖಾತೆಯ ಸತ್ಯಸೂತ್ರತೆಯನ್ನು ದೃಷ್ಟಿಕರಿಸಲು ಸ್ನೇಹಿತರು ಹಾಗೂ ಕೆಟುಂಬ ಗುಂಪುಗಳಲ್ಲಿನ ತಿಳಿದಿರುವ ಮೂಲಗಳೊಂದಿಗೆ ಪರಿಶೀಲಿಸಿ.

### **ಮಾಹಿತಿ ಪರಿಶೀಲನೆಗಾಗಿ ಸಲಹೆಗಳು**

1. ಡೇಟಾದ ಮೂಲವನ್ನು ತಪ್ಪದೆ ನೋಡಿ. ಅದರ ನೈಜತೆ ನಿಪ್ಪತ್ತಪಾತ್ರತೆಯನ್ನು ಖಚಿತಪಡಿಸಿಕೊಳ್ಳಿ.
2. ಸಂಶೋಧನೆಯನ್ನು ಪ್ರಾಯೋಜಿಸುವಲ್ಲಿ ಪಟ್ಟಭದ್ರ ಓತಾಸಕ್ತಿಗಳಿವೆಯೇ ಎಂದು ಪರಿಶೀಲಿಸಿ.
3. ಸಂಶೋಧನೆಯಲ್ಲಿ ನೀಡಲಾದ ಅಭಿಪ್ರಾಯಗಳು ಪಕ್ಷಪಾತ್ರಿಯಾಗಿವೆಯೇ ಎಂದು ಪರಿಶೀಲಿಸಿ.
4. ಅಧ್ಯಯನದ ಮಾದರಿಯು ಎಲ್ಲ ಅಂಶಗಳ ಪ್ರತಿನಿಧಿತ್ವವನ್ನು ಬಳಗೊಂಡಿದೆಯೇ ಎಂದು ಪರಿಶೀಲಿಸಿ.
5. ಸಂಶೋಧನಾ ಅಧ್ಯಯನದ ಪ್ರತಿಯೊಂದು ಸಣ್ಣ ವಿಷಯವನ್ನೂ ಪ್ರಶ್ನಿಸುವುದು ಮುಖ್ಯವಾಗಿದೆ.

### **ಸುದ್ದೆ ಲೇಖನಗಳನ್ನು ಓದಲು ಸಲಹೆಗಳು**

1. ಲೇಖನವನ್ನು ಸಂಪೂರ್ಣವಾಗಿ ಓದಿ.
2. ಲೇಖನದ ಪ್ರಮುಖ ಹಂದರವನ್ನು /ಲೀಡ್‌ನ್ನು ನೋಡಿ ಮತ್ತು ವರದಿಗಾರ ಆ ಹಂದರವನ್ನು ಕಡೆಗಳಿಸಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿ.
3. ತಿಳಿಸುತ್ತಿರುವ ವಿಷಯಕ್ಕೆ ಪೂರಕವಾದ ವಿಶ್ವಾಸಾರ್ಥ ಮೂಲಗಳು ಮತ್ತು ಉಲ್ಲೇಖಗಳನ್ನು ಲೇಖನದಲ್ಲಿ ಬಳಸಲಾಗಿದೆಯೇ ಎಂದು ಗುರುತಿಸಿ.
4. ಅನ್ನೇಲ್ಲೋ ವೇದಿಕೆಗಳಲ್ಲಿ, ಕಾವೇಂಟ್‌ಗಳನ್ನು/ಟೀಕೆ-ಟಿಪ್ಪಣಿಗಳ ಬಗ್ಗೆ ಗಮನ ಹರಿಸಿ ಹಾಗೂ ಅವುಗಳನ್ನು ಓದಿ. ವರದಿ/ಲೇಖನಗಳಲ್ಲಿನ ತಪ್ಪುಗಳಿಗೆ ಸಂಬಂಧಿಸಿದ ಸುಳಿವುಗಳನ್ನು ಇವು ಬಹಿರಂಗಪಡಿಸಬಹುದು.

5. ಒಪ್ಪೆ-ಒರಣವಿಲ್ಲದ (floppy) ಬರವಣಿಗೆ ಅಥವಾ ವರದಿ/ಲೇಖನದ ಪ್ರಸ್ತುತಿಯತ್ತ ಗಮನ ಹರಿಸಿ.
6. ವಸ್ತುವಿಷಯವು ಸುದ್ದಿಯನ್ನು ತಿರುಚುವ ವೆಚ್ಚೊಸ್ಟೊಗೆ ಸೇರಿಲ್ಲ ಎಂದು ಖಚಿತಪಡಿಸಿಕೊಳ್ಳಲು URL ಅನ್ನು ಮನು ಪರಿಶೀಲಿಸಿ (crosscheck).
7. ವಿದಂಬನೆ ಮತ್ತು ನೈಜ ಸುದ್ದಿಗಳ ನಡುವೆ ವೃತ್ತಾಸವನ್ನು ಕಂಡುಹಿಡಿಯುವುದನ್ನು ಕಲಿಯಿರಿ. ಕೆಲವು ಸುದ್ದಿ ವೆಚ್ಚೊಸ್ಟೊಗಳು ವಿದಂಬನಾತ್ಮಕ ವಿಷಯವನ್ನು ಪ್ರಕಟಿಸುತ್ತವೆ. ಅದು ನೈಜವಲ್ಲ ಎಂದೂ ಹೇಳಿರುತ್ತವೆ. ಹಾಗಾಗಿ ಸುದ್ದಿ ವೆಚ್ಚೊಸ್ಟೊನ ಸಂಪರ್ಕ ಹಿನ್ನೆಲೆ ಪರಿಶೀಲನೆ ಮಾಡಿ.
8. ಮಾಧ್ಯಮ ಸಾಕ್ಷರತಾ ವೆಚ್ಚೊಸ್ಟೊಗಳಿಗೆ ಭೇದಿ ಕೊಡಿ
9. ವಿಶ್ವಾಸಾರ್ಥಕ ಖಚಿತಪಡಿಸಿಕೊಳ್ಳಲು ಲೇಖಕರ ಮಾಹಿತಿಯನ್ನು ಪರಿಶೀಲನೆ ಮಾಡಿ, ಖಚಿತಪಡಿಸಿಕೊಳ್ಳಿ.
10. ಕಥೆಯಲ್ಲಿ ಪೂರಕ ಮಾಹಿತಿ ಒದಗಿಸುವ ಲಿಂಕ್‌ಗಳಿಧರೆ, ಅದರ ನೈಜತೆ ಹಾಗೂ ವಿಶ್ವಾಸಾರ್ಥಕತೆಯನ್ನು ದೃಢಪಡಿಸಿಕೊಳ್ಳಿ.
11. ಈ ಮೊದಲೇ ಹೋಸ್ಟ್ ಆದ ಸುದ್ದಿಯನ್ನು ಮರು ಹೋಸ್ಟ್ ಮಾಡಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳುವ ಸಲುವಾಗಿ, ಅದರ ದಿನಾಂಕವನ್ನು ಪರಿಶೀಲಿಸಿ.
12. ಸುದ್ದಿ ಚಿತ್ರಗಳು/ಲೇಖನಗಳ ಬಗೆಗೆ ನಿರ್ಧಾರಕ್ಕೆ ಬರುವ ಮುನ್ನ, ತಮ್ಮ ಸೈದ್ಧಾಂತಿಕ ನಂಬಿಕೆಗಳೂ ಸೇರಿದಂತೆ, ಪತ್ರಕತ್ವರು ತಮ್ಮ ಸ್ವಂತ ನಿಲುವಿನ ಬಗೆ ತಿಳಿದರಬೇಕು.
13. ಅನುಮಾನಗಳು ಇದ್ದಲ್ಲಿ, ವಿಷಯಕ್ಕೆ ಸಂಬಂಧಿಸಿದ ತಜ್ಞರೊಂದಿಗೆ ಸಮಾಲೋಚಿಸುವುದು ಉತ್ತಮ.

# ತಪ್ಪ ಮಾಹಿತಿ (Misinformation)

## ಹಾಗೂ ಸುಳ್ಳ ಮಾಹಿತಿ (Disinformation): ಅವಲೋಕನ

ಪ್ರಾದೇಶಿಕ ಭಾಷಾ ಮಾಧ್ಯಮಗಳಿಗಾಗಿ ನಡೆದ ಕಾರ್ಯಾಗಾರದಲ್ಲಿ ಭಾರತದ ಪ್ರಾದೇಶಿಕ ಭಾಷಾ ಮಾಧ್ಯಮಗಳಲ್ಲಿ ತಪ್ಪ ಮಾಹಿತಿ ಮತ್ತು ಸುಳ್ಳ ಮಾಹಿತಿಗೆ ಕಾರಣವಾಗುವ ಅಂಶಗಳ ಬಗ್ಗೆ ಒಳಿಯ ಸಂಪಾದಕರು ಮತ್ತು ಪತ್ರಕರ್ತರು, ಮಾಧ್ಯಮ ತಜ್ಞರು, ಮಾಧ್ಯಮ ಉದ್ಯೋಗಿಗಳು, ಸುದ್ದಿ ತನಿಖಾಧಿಕಾರಿಗಳು (news ombudsmen) ಕಾರ್ಯಾನಿರತ ಪತ್ರಕರ್ತರು, ಮತ್ತು ಪ್ರತಿಕೊಂಡು ವಿದ್ಯಾರ್ಥಿಗಳ ನಡುವೆ ಚರ್ಚೆಗಳಲ್ಲಿ ನಡೆಯಿತು. ಅಲ್ಲಿ ಒಟ್ಟಿಸಿದ ಕೆಲವು ಅಂಶಗಳು ಇಲ್ಲಿವೆ:

### ಸುಳ್ಳ ಮಾಹಿತಿ/ತಪ್ಪ ಮಾಹಿತಿ

1. ತಪ್ಪ ಮಾಹಿತಿ ಅಥವಾ ಸುಳ್ಳ ಮಾಹಿತಿ ಹೊಸ ವಿದ್ಯಮಾನವೇನಲ್ಲ. ಪತ್ರಕರ್ತರು ಈ ಸಮಸ್ಯೆಯೊಂದಿಗೆ ಸಾಕಷ್ಟು ವರ್ಷಗಳಿಂದ ಹೊರಾಡುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಉಲ್ಲಂಘಗೊಂಡಿದೆ.
2. ಡಿಟಿಲ್ ವೇದಿಕೆಗಳಲ್ಲಿ ಮಿತಿಮೀರಿದ ಮಾಹಿತಿಯ ಲಭ್ಯತೆಯ ಮಾಹಿತಿ ವಿರೂಪಕ್ಕೆ ಕಾರಣವಾಗುತ್ತದೆ. ಡಿಟಿಲ್ ಮಾಧ್ಯಮದಲ್ಲಿ ಲಭ್ಯವಿರುವ ಮಾಹಿತಿಯ ಸತ್ಯ-ಪರಿಶೋಧನೆಯ ಕೊರತೆಯು ತಪ್ಪ ಮಾಹಿತಿ ಅಥವಾ ಸುಳ್ಳ ಮಾಹಿತಿಗೆ ಕಾರಣವಾಗಬಹುದು.
3. ತಪ್ಪ ಮಾಹಿತಿಯು ಆಧಿಕ, ವಾರ್ಷಿಕ, ರಾಜಕೀಯ ಮತ್ತು / ಅಥವಾ ಸಾಮಾಜಿಕ ಉದ್ದೇಶವನ್ನು ಹೊಂದಿರಬಹುದು. ದುಷ್ಪಮಿಳಗಳು ತಮ್ಮ ಉದ್ದೇಶವನ್ನು ಸಾಧಿಸಲು ಪತ್ರಕರ್ತರನ್ನು ಬಳಸಬಹುದು.
4. ತಪ್ಪ ಮಾಹಿತಿ ಅಥವಾ ಸುಳ್ಳ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಂಡು, ಮುಖ್ಯವಾಹಿನಿ ಸುದ್ದಿ ಮಾಧ್ಯಮಗಳಲ್ಲಿ ಅದರ ಪ್ರಭಾವವನ್ನು ಹೆಚ್ಚಿಸಬಹುದಾಗಿದೆ.
5. ತಪ್ಪ ಮಾಹಿತಿ ಅಥವಾ ಸುಳ್ಳ ಮಾಹಿತಿಗಳು ವಿಶೇಷವಾಗಿ ವಿಪಶ್ಿನ ಸಮಯದಲ್ಲಿ ಸಂಪೂರ್ಣ ಸರ್ಕಾರ ವ್ಯವಸ್ಥೆಯನ್ನೇ ಬುಡವೇಲು ಮಾಡಬಹುದು.

### ತಪ್ಪ ಮಾಹಿತಿ/ಸುಳ್ಳ ಮಾಹಿತಿಗೆ ಕಾರಣಗಳು

1. ಯಂತ್ರ ಅಥವಾ ವಿಪಶ್ಿನಂತಹ ಬಿಕ್ಷುಣಿನಸಮಯದಲ್ಲಿ, ಮಾಹಿತಿಯ ವಿರೂಪತೆಯ ಸಾಧ್ಯತೆಯು ಹೆಚ್ಚು. ಇದು ಸನ್ವೇಶದ ಕೇಂದ್ರ ಸಾಫ್ಟ್‌ವರ್ಡ್‌ಲ್ಯಾಂಡರಿಂದ, ವಿಶೇಷವಾಗಿ ಪ್ರಾದೇಶಿಕ ಅಥವಾ ಸ್ಥಳೀಯ ಮಾಧ್ಯಮಗಳಲ್ಲಿ ಈ ಸಾಧ್ಯತೆಯು ಹೆಚ್ಚು,
2. ಸುದ್ದಿಗಳು ಸಿಗುವವರೆಗೂ ಕಾಯದೆ, ಪತ್ರಕರ್ತರು ಸುದ್ದಿಗಳನ್ನು ಹುಟ್ಟುಹಾಕುವ ಪರಿಸ್ಥಿತಿ ಉಂಟಾದಾಗ ತಪ್ಪ ಮಾಹಿತಿಗಳು ರೂಪಗೊಳ್ಳುತ್ತವೆ.
3. ವಿಭಿನ್ನ ಸುದ್ದಿಗಳನ್ನು, ಅಥವಾ ಸುದ್ದಿ ವರದಿಗಳನ್ನು ವಿಶ್ಲಷ್ಯ ಶೈಲಿಯಲ್ಲಿ ಪ್ರಸ್ತುತಪಡಿಸಲು ಪತ್ರಕರ್ತರ ಮೇಲೆ ಒತ್ತಡ ತಂದಾಗಲೂ ತಪ್ಪ ಮಾಹಿತಿಗಳು ಉಂಟಾಗುತ್ತವೆ. ತಮ್ಮ ವರದಿಗಳಿಗೆ

ಮೆಚ್ಚಿಗೆ ಮತ್ತು ಮನ್ಯಣಿ ಪದೆಯುವ ಅಗತ್ಯವು ಕೊಡು ಇದಕ್ಕೆ ಕಾರಣವಾಗುತ್ತದೆ.

4. ತಮ್ಮಲ್ಲೀ ಮೋದಲು ವರದಿ ಮಾಡಬೇಕು ಎನ್ನುವ ಸ್ವಧೇರಿಯ ಕಾರಣ ಇರುವ ಸಮಯದ ಕೊರತೆಯು ಸುದ್ದಿ ಚಾನಲ್‌ಗಳು ಮಾಹಿತಿಯನ್ನು ಪರಿಶೀಲಿಸುವುದನ್ನು ತಡೆಗಟ್ಟುತ್ತದೆ.
5. ಸುದ್ದಿ ಸುಳ್ಳಲ್ಲಿದ್ದು, ಉತ್ಪೇಕ್ಷಿತವಾಗಿದ್ದಲ್ಲಿ ಕೊಡು ಅದು ತಪ್ಪಿ ಮಾಹಿತಿಗೆ ಕಾರಣವಾಗುತ್ತದೆ. ನಿದಿಷ್ಟ ಗುಂಪಿನ ಆತ್ಮಸ್ಥಳೀಯವನ್ನು ಹೆಚ್ಚಿಸಬೇಕಾದ ಸಂದರ್ಭದಲ್ಲಿ, ಅಂದರೆ ರಕ್ಷಣಾ ಕಾರ್ಯಾಚರಣೆಯಂತಹ ಸಂದರ್ಭಗಳಲ್ಲಿ ಇದನ್ನು ಹೆಚ್ಚಿಗೆ ಮಾಡಲಾಗುತ್ತದೆ.
6. ಅಂಕಿಲಂಂಗಗಳು ಮತ್ತು ಸಂಖ್ಯೆಗಳು ಅವುಗಳನ್ನು ನೀಡಿರುವ ಸಂದರ್ಭಕ್ಕೆ ಅನುಗುಣವಾಗಿ ಸಾಮಾನ್ಯವಾಗಿ ತಪ್ಪಾಗಿ ವರದಿ ಮಾಡಲಾಗುತ್ತದೆ (ಉತ್ಪೇಕ್ಷಿತ ಅಥವಾ ಕಡಿಮೆ ಹೇಳುವುದು). ಇದರಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ವಿಶ್ವಾಸಾರ್ಥ ಮಾಹಿತಿ ಮೂಲಗಳು ನಿದಿಷ್ಟವಾಗಿ ಸರ್ಕಾರ ಯಾವುದೇ ದತ್ತಾಂಶ ಅಥವಾ ಸರಿಯಾದ ಮಾಹಿತಿಯನ್ನು ನೀಡುವುದಿಲ್ಲ. ಈ ಸಂದರ್ಭಗಳಲ್ಲಿ, ಪತ್ರಕರ್ತರೇ ಸ್ವತಃ ತನಿಖೆ ಮಾಡಬೇಕಾಗುತ್ತದೆ ಮತ್ತು ದತ್ತಾಂಶವು ಸಿಗಿದಿದ್ದಲ್ಲಿ, ಪತ್ರಕರ್ತರು ತಾವೇ ಅಂದಾಜು ಅಂಕಿಲಂಂಗಗಳನ್ನು ಹೇಳಬಹುದು.
7. ವರದಿಗಳಲ್ಲಿ ವಿಶೇಷವಾಗಿ ಸೂಕ್ಷ್ಮ ವಿಷಯಗಳ ಬಗ್ಗೆ ವರದಿ ಮಾಡುವಾಗ ಒಳಿಸಿದ ಭಾಷೆ ಮತ್ತು ಶೈಲಿ, ಮತ್ತು ಶೀರ್ಷಿಕಗಳು ವಿಚಾರವನ್ನು ರೋಚಕಗೊಳಿಸಿ, ಸಂಚಲನ ಸೃಷ್ಟಿಸುವುದು ಹಾಗೂ ಸುಳ್ಳ ವರದಿಗೆ ಕಾರಣವಾಗಬಹುದು
8. ಅಫ್ಲೋ-ದಿ-ರೊಕಾರ್ಡ್ (ಡ್ರಾಫ್ಟ್ ರಕ್ಷಣಿಲ್ಲದ) ಅಭಿಪ್ರಾಯಗಳನ್ನು ಗಾಳಿಸುವುದೂ ಪರಿಗಣಿಸಬಹುದು. ಇದು ಪತ್ರಿಕೋಧ್ಯಮುದ ಸ್ನೇಹಿತಕೆಗೆ ವಿರುದ್ಧವಾಗಿದ್ದು, ರೋಚಕ ಸುದ್ದಿಗಾಗಿ ಸಂಚಲನ ಸಷ್ಟಿಸಲು ಇದನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ.
9. ಅಪರಾಧಕ್ಕೆ ಸಂಬಂಧಿಸಿದ ವರದಿಗಳು ಪೊಲೀಸ್ ದಾಖಲೆಗಳನ್ನು ಆಧರಿಸಿರುತ್ತವೆ. ಸುದ್ದಿಸಂಸ್ಥೆಗಳು ಪರ್ಯಾಯ ಮಾಹಿತಿ ಮೂಲವನ್ನು ಅವಲಂಬಿಸುವುದಿಲ್ಲ.
10. ಪತ್ರಕರ್ತರ ಸಂಭಾವ್ಯ ಪ್ರಾವಾಗ್ರಹಗಳು ಕೆಲವು ಘಟನೆಗಳನ್ನು ರೋಚಕಗೊಳಿಸುತ್ತದೆ, ಉತ್ಪೇಕ್ಷಿತಿಯಿಂದ ಕೂಡಿದ ಅಥವಾ ಸುಳ್ಳ ವರದಿಗೆ ಕಾರಣವಾಗಬಹುದು.
11. ಮುಖ್ಯವಾಹಿನಿ ಸುದ್ದಿಸಂಸ್ಥೆಗಳಲ್ಲಿ ಇರುವಂತೆ, ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ನಿಯಂತ್ರಣದ ಕೊರತೆಯು ಈ ಸಮಸ್ಯೆ ಹೆಚ್ಚಿಸುವುದಕ್ಕೆ ಕಾರಣವಾಗುತ್ತದೆ.

### ಸುದ್ದಿಮನೆಗಳು/ಸುದ್ದಿ ಸಂಸ್ಥೆಗಳ ಸ್ವರೂಪ

1. ಪ್ರತಿದಿನವೂ ಹೆಚ್ಚು ವರದಿಗಳು ಅಥವಾ ಸುದ್ದಿಗಳನ್ನು ಮಾಡುವ ಒತ್ತುಡವಿದೆ. ಮಾಧ್ಯಮದಿಂದ ಮಾಧ್ಯಮಕ್ಕೆ ಬೇರೆಯಾಗಿರುತ್ತವೆ ಭಿನ್ನವಾಗಿರುತ್ತದೆ.
2. ಮಾಧ್ಯಮ ಸಂಸ್ಥೆಗಳ ವ್ಯವಹಾರ ಮಾರದಿಗಳು ಮತ್ತು ಉನ್ನತಸಾಫಿನದಲ್ಲಿರುವ ವರದಿ ದೃಷ್ಟಿಕೋಣಗಳು ಪ್ರಕಟವಾಗುವ ಸುದ್ದಿಗಳ ಸ್ವರೂಪಗಳ ಮೇಲೆ ಬಹುದೊಡ್ಡ ಪ್ರಭಾವವನ್ನು

ಬೀರುತ್ತವೆ. ಸುದ್ದಿಸಂಸ್ಥೆಗಳು ಮತ್ತು ಸಂಪಾದಕರು ಪ್ರಸರಣವನ್ನು ಅವಲಂಬಿಸಿರುತ್ತಾರೆ ಮತ್ತು ಕೆಲವರು ಈ ಪ್ರಸರಣ ಸಂಖ್ಯೆಯನ್ನು ಹೆಚ್ಚಿಸಲು ಕೆಲವು ಸುದ್ದಿಗಳನ್ನು ರೋಚಕಗೊಳಿಸುವ ವಾಡುವ ಸಾಧ್ಯತೆ ಇರುತ್ತದೆ.

3. ಸುದ್ದಿಸಂಸ್ಥೆಗಳ ಮಾರ್ಕೆಟ್‌ ಮತ್ತು ವ್ಯವಹಾರ ಮಾದರಿಗಳನ್ನು ಪರಿಶೀಲಿಸಿ. ಈ ಅಂಶಗಳು ಮಾಧ್ಯಮಗಳ ವಸ್ತುನಿಷ್ಟ್‌ತೆ ಮತ್ತು ಸಂಪಾದಕೀಯ ನಿರ್ಧಾರಗಳ ಮೇಲೆ ಪ್ರಭಾವ ಬೀರಬಹುದು.
4. ಭಾರತೀಯ ಮುಖ್ಯವಾಹಿನಿ ಮಾಧ್ಯಮ ಸಂಸ್ಥೆಗಳು ಸುದ್ದಿಯ ಸತ್ಯಾಸ್ತ್ಯತೆ ಮತ್ತು ವಿಶ್ವಾಸಾರ್ಥಕತೆಯನ್ನು ಪರಿಶೀಲಿಸಲು ಸಾಕಷ್ಟು ಸಂಪನ್ಮೂಲಗಳ ಹೂಡಿಕೆ ಮಾಡುವುದಿಲ್ಲ.
5. ಮಾಧ್ಯಮ ಸಂಸ್ಥೆಗಳು ಹಿಂದಿಗಿಂತಲೂ ಇಂದು ಹೆಚ್ಚಿ ಸಂಸ್ಥೆಗಳೊಂದಿಗೆ ಸ್ವೀಕರಿಸುತ್ತಿದ್ದರೆ. ಎಲ್ಲಾರಿಗಿಂತಲೂ ಹೊದಲು ಪ್ರಕಟಿಸುವುದಕ್ಕೆ ಇರುವ ಒತ್ತೆದವು ಸುದ್ದಿಯ ಸತ್ಯ-ಶೋಧನೆಗೆ ಸಮಯ ಮತ್ತು ಅವಕಾಶವನ್ನು ನೀಡುವುದಿಲ್ಲ. ಜೊತೆಗೆ, ಮಾಧ್ಯಮ ಸಂಸ್ಥೆಗಳು ವರದಿಯನ್ನು ಪ್ರಕಟಿಸುವ ಮುನ್ದು ಸತ್ಯಪರಿಶೋಧನಲು ಬದ್ಧರಾದಲ್ಲಿ ಅವರು ತಮ್ಮ ಪ್ರತಿಸ್ಥಾನಿಗಳ ಎದುರು ಸೋಲಬೇಕಾಗಬಹುದು.
6. ಸುದ್ದಿಸಂಸ್ಥೆಗಳು, ಪತ್ರಕರ್ತರು ಮತ್ತು ಸಾವಜನಿಕರು ವಿವಿಧ ಮೂಲಗಳಿಂದ ಸುದ್ದಿಗಳನ್ನು ಗೃಹಿಸಬೇಕು ಮತ್ತು ಯಾವುದೇ ಒಂದು ಮೂಲಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳಬಾರದು.
7. ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ಹೋಲಿಸಿದರೆ ಮುದ್ರಣ ಮಾಧ್ಯಮವು ಮಾಹಿತಿಯನ್ನು ಪರಿಶೀಲಿಸಲು ಹೆಚ್ಚಿನ ಸಮಯವನ್ನು ಹೊಂದಿದೆ.
8. ಮಾಧ್ಯಮಗಳು ಒಮ್ಮಿಸಂಖ್ಯಾತ ಧ್ಯೇಯೋದ್ದೇಶಗಳನ್ನು ಒಲ್ಲೆಸುವ ಭರದಲ್ಲಿ ಹಾಗೂ ವಿಷಯಗುಳನ್ನು ತಪ್ಪಾಗಿ ವರದಿ ಮಾಡುವ ಸಾಧ್ಯತೆ ಇದೆ.
9. ನಿರ್ದಿಷ್ಟ ಅಭಿಪ್ರಾಯ ಮತ್ತು ಜವಾಬ್ದಾರಿಯತ ಪತ್ರಿಕೋದ್ಯಮದವನ್ನು ಬೆರೆಸುವುದರಿಂದ ಮಾಧ್ಯಮದ ಮೇಲಿರುವ ನಂಬಿಕೆ ಮತ್ತು ವಿಶ್ವಾಸಾರ್ಥಕತೆಯನ್ನು ಕಡಿಮೆ ಮಾಡುತ್ತದೆ.
10. ವಿವಿಧ ಮೂಲಗಳಿಂದ ಒಂದ ಮಾಹಿತಿಯನ್ನು ಅದರ ನಿರ್ವಿರತೆಯನ್ನು ಪರಿಸ್ಥಿತಿಯಲ್ಲಿ “ಅಯೋಜಿಸುವುದು/(curating)” ಪತ್ರಿಕೋದ್ಯಮವಲ್ಲ.
11. ಮಾಧ್ಯಮಗಳಲ್ಲಿ ತಪ್ಪು ಮಾಹಿತಿಯ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಮುಖ್ಯವಾಗಿದೆ. ಅದರ ನಂತರ ತಡೆಗಟ್ಟಿಸಿಕೆ ಬರುತ್ತದೆ.
12. ನಾವು ಮಾಹಿತಿಯನ್ನು ಒಳಗೊಂಡ ವಿಧಾನದಲ್ಲಿ ಬದಲಾವಣೆ ಇರಬೇಕು. ಕೇವಲ ಸುದ್ದಿ ಮನೆಗಳಲ್ಲಿ ಬದಲಾದರೆ ಈ ಸಮಸ್ಯೆಯನ್ನು ಒಗೆಹರಿಸುವುದು ಸಾಧ್ಯವಿಲ್ಲ.
13. ಸುದ್ದಿಮನೆ ಸಂಸ್ಕೃತಿಯು ಇಂದು ಅಧಿಕಾರದಲ್ಲಿರುವ ವ್ಯಕ್ತಿಯಿಂದ ಹೇಳಿಕೆಯನ್ನು ಪಡೆಯುವುದರ ಮೇಲೆ, ಮತ್ತು ಅದನ್ನು ಪರಿಶೀಲಿಸದೇ, ಅದರ ಸುತ್ತಲೇ ವರದಿಯನ್ನು ಮಾಡುವುದರ ಮೇಲೆ ಹೆಚ್ಚು ಅವಲಂಬಿತವಾಗಿದೆ.

14. ಸುಧಿಮನೆಯು ಸಕ್ತಿಯು, ಸತ್ಯವಾದ ಮತ್ತು ನೈತಿಕ ಪತ್ರಿಕೋದ್ಯಮವನ್ನು ಅನುಸರಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಸಂಪಾದಕರ ಪಾತ್ರಮಾಖಿವಾಗಿದೆ.
15. ಮುಕ್ತ, ನಿಭಿರತ ಪತ್ರಿಕೋದ್ಯಮವನ್ನು ಗೆಲ್ಲಿ ಸುವುದು ಕೂಡಾ ಸಂಪಾದಕರ ಪಾತ್ರವಾಗಿದ್ದು, ಇದು ಹಿಂದೆಂದಿಗಿಂತಲೂ ಮುಖ್ಯವಾಗಿದೆ.
16. ಪತ್ರಕರ್ತೆರಿಗೆ ಕರಣ ಪರಿಸ್ಥಿತಿಯಲ್ಲಿ ತವೊಂದಿಗೆ ಬೆಂಬಲವಾಗಿ ನಿಲ್ಲುವ ಮತ್ತು ಜೊತೆಯಾಗಿ ನಿಲ್ಲುವ ಸಂಪಾದಕರ ಅಗತ್ಯವಿದೆ.

## ಮಾಧ್ಯಮ ಮತ್ತು ಒಂದುಗರ ನಡುವಿನ ಸಂಬಂಧ

1. ಅನೇಕ ಸಂದರ್ಭಗಳಲ್ಲಿ, ಮಾಧ್ಯಮ ಮತ್ತು ಸಾರ್ವಜನಿಕರ ನಡುವೇ ವಿಶ್ವಾಸಾರ್ಹತೆ ಕೊರತೆಯಿರುತ್ತದೆ.
2. ಪತ್ರಕರ್ತೆರು ಮತ್ತು ನಾಗರಿಕರ ನಡುವಿನ ಸಂಬಂಧವು ದ್ವಿ-ಮುಖ್ಯ ಪ್ರಕ್ರಿಯೆಯಾಗಿದೆ. ಪತ್ರಕರ್ತೆರು “ತಮಗೆ ಲಭ್ಯವಿರುವ ಸತ್ಯದ ಆವೃತ್ತಿಯನ್ನು” ಪರದ ಮಾಡಬೇಕು ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಮತ್ತೊಂದೆಡೆ, ತಾವು ಒಂದಿದ ಮಾಹಿತಿಯು ಸತ್ಯವಾಗಿದೆ ಹಾಗೂ ಅದು ಪರಿಶೀಲಿಸಲಾದ ಮಾಹಿತಿ ಎಂಬುದನ್ನು ಖಚಿತಪಡಿಸಿಕೊಳ್ಳುವ ಹೊಸ್ತೆಗಾರಿಕೆ ಗ್ರಾಹಕರದ್ದಾಗಿದೆ.
3. ಪತ್ರಕರ್ತೆರಷ್ಟೇ ಅಲ್ಲದೆ, ಗ್ರಾಹಕರು ಕೂಡಾ ತಾವು ಒಂದುವ ಮಾಹಿತಿಯ ನಿರ್ವಿರತೆಯನ್ನು ಪರೀಕ್ಷಿಸುವ ಸಮಾನ ಜವಾಬ್ದಾರಿಯನ್ನು ಹೊಂದಿರುತ್ತಾರೆ.
4. ಜನರು ತಪ್ಪು ಅಥವಾ ಸುಳ್ಳ ಮಾಹಿತಿಯನ್ನು ಹರಡುವುದಕ್ಕೆ ಕೇವಲ ಅನಷ್ಟರತೆ ಕಾರಣವಲ್ಲ. ಸಾಮಾಜಿಕ ಬದಲ್ತೆ, ಸಾಮಾಜಿಕ ಜವಾಬ್ದಾರಿ ಇಲ್ಲದೆ ವ್ಯವಹರಿಸುವ ವಿದ್ಯಾವಂತ ಜನರೂ ಸಹ, ಸಮಾಜದಲ್ಲಿ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ತಪ್ಪು ಮಾಹಿತಿ ಹರಡುವುದಕ್ಕೆ ಕಾರಣವಾಗುತ್ತಾರೆ.
5. ಸಾರ್ವಜನಿಕರಿಗೆ ಸಾಧ್ಯವಾದಷ್ಟೂ ನಿರ್ವಿರವಾದ ಮಾಹಿತಿಯನ್ನು ತಿಳಿಯಲು, ವಿವಿಧ ಸ್ತುರಗಳನ್ನು ಹೊಂದಿದ, ವಿವಿಧ ವೇದಿಕೆಗಳಲ್ಲಿ ವಿವಿಧ ಆಯಾಮಗಳಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ಯವನ್ನು ಹೊಂದಿದ ಮುಕ್ತ ಮಾಧ್ಯಮದ ಅವಶ್ಯಕತೆಯಿದೆ.
6. ಪ್ರಜಾಪ್ರಭುತ್ವದಲ್ಲಿ ವಿದಂಬನೆಯು ಅಗತ್ಯ. ಆದರೆ, ಪತ್ರಿಕೋದ್ಯಮವು ಅದನ್ನು ಹೊಸ್ತೆಗಾರಿಕೆಯಿಂದ ಬಳಸಬೇಕಿದೆ. ಜೊತೆಗೆ, ನಿಜವಾದ ಸುದ್ದಿ ಮತ್ತು ವಿದಂಬನೆಯ ಮಧ್ಯೆ ವ್ಯತ್ಯಾಸವನ್ನು ಗುರುತಿಸಲು ಸಾರ್ವಜನಿಕರು ಮತ್ತು ಮಾಧ್ಯಮ ಇಬ್ಬಿರಿಗೂ ಮಾಧ್ಯಮ ಸಾಕ್ಷರತೆ ಅಗತ್ಯ.

## ಮಾಹಿತಿ-ಪರಿಶೀಲನೆ ಸಂಸ್ಥೆಗಳು ಮತ್ತು ತಂತ್ರಜ್ಞನ ಸಂಸ್ಥೆಗಳ ಪಾಠ

1. ತಂತ್ರಜ್ಞನ ಸಂಸ್ಥೆಗಳು ಸುದ್ದಿಗಳ ನಿವಿರತೆಯ ಬಗ್ಗೆ ಎಚ್ಚರಿಕೆಗಳನ್ನು ನೀಡುವ ಮೂಲಕ ಮಾಹಿತಿ - ಪರಿಶೀಲನೆ ವೇಳಾಸ್ಪೆಟ್‌ಗಳು ಮತ್ತು ಸುದ್ದಿಸಂಸ್ಥೆಗಳನ್ನು ಪೋತ್ತಾಹಿಸುತ್ತಿವೆ. ಜೊತೆಗೆ, ಸತ್ಯಶೋಧಿತ ವರದಿಗಳ ಲಿಂಕ್‌ಗಳನ್ನು ಮಹಡಕಾಟ ಫಲಿತಾಂಶಗಳ ಮೇಲ್ಮಾಗದಲ್ಲಿ ಪ್ರಕಟಿಸುವ ಮೂಲಕ ಸಂಸ್ಥೆಗಳನ್ನು ಘೃತ್ಯಾಕ್ಷರಿಸಿಕೊಂಡು ಮಾಡಲು ಪೋತ್ತಾಹಿಸುತ್ತಿವೆ.
2. ಸುದ್ದಿಯಾಗಿ ಪ್ರಸರಣಗೊಳ್ಳುವ ಸುಳ್ಳಿ ಮಾಹಿತಿಯನ್ನು ಒಳಗೊಂಡಿಸಲು ಮುಖ್ಯಮಾಹಿತಿಯ ಮಾಧ್ಯಮಗಳ ಮೇಲೆ ಒತ್ತಡದ ಲಾಭಿಗಳಾಗಿ ಮಾಹಿತಿ - ಪರಿಶೀಲನೆ ಸಂಸ್ಥೆಗಳು ಕಾರ್ಯಕ್ರಿಯಾಗಿ ಸಂಬಂಧಿಸುವುದು.
3. ಮಾಹಿತಿ - ಪರಿಶೀಲನೆ ಮತ್ತು ನಿಜಸ್ವರೂಪವನ್ನು ಬಯಲಿಗಳೆಂದು ಪ್ರಯತ್ನಗಳು ಡೊಮೆನ್‌ಜಾಂಪಾನ್‌ನಿಂದ ತಾಂತ್ರಿಕ ಪರಿಣಿತಿ, ಮತ್ತು ಪತ್ರಿಕೋದ್ಯಮ ಕೌಶಲ್ಯದ ಸಮೀಕ್ಷಾನವಾಗಿರಬೇಕು.
4. ಕಾಲಕ್ರಮೇಣ ಸತ್ಯ-ಶೋಧನಾ ತಂಡಗಳು ಸುದ್ದಿ ಸಂಸ್ಥೆಗಳ ಅವಿಭಾಜ್ಯ ಅಂಗವಾಗಿದೆ.
5. ದೊಡ್ಡ ತಂತ್ರಜ್ಞನ ಕಂಪನಿಗಳ ಪಾಠ್ಯ ಹಾಗೂ ಜನರಿಗೆ ಮಾಹಿತಿಯನ್ನು ಒದಗಿಸುವಲ್ಲಿ ಅವುಗಳು ವಹಿಸುವ ಪಾಠಗಳು ಮತ್ತು ಮಾಹಿತಿಯನ್ನು ತಲುಪುವಲ್ಲಿ ಅವರಿಗೆ ಇರುವ ತಾಂತ್ರಿಕ ಜ್ಞಾನವನ್ನು ಪರಿಗಣಿಸಿದರೆ, ಅವುಗಳು ಪ್ರಚಾರಪ್ರಭುತ್ವವನ್ನು ವಿರೂಪಗೊಳಿಸುವ ಪಾಠ್ಯವಹಿಸಬಹುದು.
6. ತಂತ್ರಜ್ಞನ ಕಂಪನಿಗಳಿಗೆ ಸುಳ್ಳಿ ಮಾಹಿತಿಯನ್ನು, ವಿಶೇಷವಾಗಿ ಜಿತ್ತೆಗಳು ಮತ್ತು ವೀಡಿಯೋಗಳ ನಿಜಸ್ವರೂಪವನ್ನು ಬಯಲಿಗಳೆಂದು ವುದಕ್ಕೆ ಮತ್ತು ಅವುಗಳ ಸತ್ಯ-ಶೋಧನೆ ನಡೆಸಲು ಹಾಡಿಕೆ ಮಾಡುವ ಎಲ್ಲಾ ಅನುಕೂಲತೆಗಳಿವೆ.
7. ತಂತ್ರಜ್ಞನ ಕಂಪನಿಗಳು ಹೆಚ್ಚು ಪಾರದರ್ಶಕ ನೀತಿಯನ್ನು ಹೊಂದುವುದು ಅವಶ್ಯಕ

## ಉತ್ತಮ ಅಭ್ಯಾಸಗಳು

ಸುಳ್ಳಿ ಮಾಹಿತಿ ಮತ್ತು ತಪ್ಪು ಮಾಹಿತಿಯನ್ನು ತಪ್ಪಿಸಲು, ಸುದ್ದಿಮನೆಗಳು ಮತ್ತು ಪತ್ರಕರ್ತರು ಕೇಲವು ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬಹುದು. ಜುಲೈ ಮತ್ತು ಸೆಪ್ಟೆಂಬರ್ 2019ರ ನಡುವೆ ನಡೆದ ಸರಣಿ ಕಾರ್ಯಾಗಾರಗಳಲ್ಲಿ ಹಿರಿಯ ಪತ್ರಕರ್ತರು, ಮಾಧ್ಯಮ ತಜ್ಞರು, ಮತ್ತು ಸತ್ಯಪರಿಶೋಧನಾ ಪರಿಣಿತರು ಹಂಚಿಕೊಂಡ ಉತ್ತಮ ಅಭ್ಯಾಸಗಳನ್ನು ಕೆಳಗೆ ನೀಡಲಾಗಿದೆ:

## ಪತ್ರಕರ್ತರು

### ಮೂಲಗಳು

1. ಮಾಹಿತಿಯ ಎಲ್ಲಾ ಮೂಲಗಳನ್ನು ಪರಿಶೀಲಿಸಿ. ರಾಜಕೀಯ ಪಕ್ಷಗಳು ಅಥವಾ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವ ಮೂಲಗಳಿಂದ ದೊರೆತ ಮಾಹಿತಿಯನ್ನು ಪರಿಶೀಲಿಸಿ. ಸಾರ್ವಜನಿಕರಿಂದ ದೊರೆತ ಮಾಹಿತಿಗಳು ಕೂಡಾ ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿರಬಹುದು.

2. మాపితియన్న పరిశీలిసలు ఏవిధ మూలగళన్న గమనిసి. నిమగిరువ ఎల్లా మూలగళు మత్తు దాబిలేగళు స్టోర్చు బిట్రెణవన్న నీడదిద్దల్లి, ఆ వరదియన్న ప్రకటిసబేడి.
3. మూలవన్న, అదరల్లి విశేషవాగి విషిపీడియాదంతహ ఆనోలైన్ మూలగళన్న కొలంకషవాగి పరిశీలిసి. వేబాస్టోగళాదల్లి, కాయోఇద్దేళగళు, ఉద్దేళగళు మత్తు సంపక్త మాపితియన్న పరేష్టిసువుదు అత్యగత్తే.
4. సుద్దిగాగి సామాజిక మాధ్యమగళన్న ఆగాగే పరిశీలిసి. ఆదరే, సుభ్య మాపితియన్న ప్రముఖ రాజకీయ వృక్షీయోభురు పోస్ట్ మాడిరఱా సహ అదన్న ఒఫిరంగపడిసి. స్టోర్టెంట్వాగి దృష్టికరిసబముదాదంతహ మాపితియన్న మాత్ర వరది మాడి.
5. విశేషవాగి సామాజిక మాధ్యమ ఖాతేగళల్లి ఖాతేదారరు హాకిరువ అభిప్రాయ / కామేంటోగళన్న పరేష్టిసి. మాపితియ నిఖిలతేయన్న పరిశీలిసలు సహాయ మాడువ సుఖపుగళన్న ఇవు నీడబముదు.
6. నీడిరువ మాపితిగళు విశ్వాసాయివే అథవా అల్లువే ఎంబుదన్న గురుతిసలు సంబంధిత మూలగళన్న పరేష్టిసి.
7. మాపితియ మూలపు ఎష్టే విశ్వాసాయిద్దరా సహ, మాపితియ సత్యాసత్యతేయన్న పరేష్టిసి. తక్షణచే యావుదే తీమాణనక్కే ఒరబేడి.
8. ఓందే సుభ్య మాపితియన్న నీడిద మూలగళ ఒగే ఎళ్ళికేచుందిరి.
9. సాధ్యవాదాగలేల్లా, క్లోత్రెఫేఱి నీడి, వరదియన్న మాడి
10. సామాజిక మాధ్యమదల్లి బరువ ఫేటసెగళ వరదిగళ ఒగే ఎళ్ల రదిందిరి. సామాజిక మాధ్యమవు కేలవు ప్రకరణగళన్న రోజెచెక్గొలిసబముదు అథవా కేలవు సూక్షు మాపితియన్న ఒఫిరంగపడిసబముదు.
11. రాజకీయ ముఖిండరింద యావుదే వ్యేయక్తిక సహాయ మత్తు స్టోక్పుతి పడెయువుదన్న తప్పిసి. అవర ఉద్దేశ తప్ప మాపితియన్న నీడువుదిరబముదు.
12. ఆనోలైనల్లి సిక్కుబిట్రెగళు మత్తు విడియోగళ ఒగే తక్షణ యావుదే తీమాణనక్కే ఒరబేడి. బిట్రెగళు అథవా విడియోగళు తప్ప అథవా సరి ఎంబ తీమాణనక్కే ఒరబేడి. బిట్రెగళు మత్తు విడియోగళ హబ్బు వివరచ్చాగి అవుగళన్న జూమ్ మాడి అథవా నిధానగతియల్లి ఓడిసి.
13. సుద్దియన్న సాధ్యవాద ఎల్లా ఆయామగళింద గమనిసి.

## ವರದಿಗಾರಿಕೆ/ಬರವಣಿಗೆ/ಸಂಪಾದನೆ

1. ಅನಗತ್ಯವಾಗಿ ಒದುಗರನ್ನು ಭಯಭಿತರನ್ನಾಗಿಸಬೇಡಿ. ನಿಮ್ಮ ವರದಿಗಳಲ್ಲಿ “ತಮಗೆ ಲಭ್ಯವಿರುವ ಸತ್ಯದ ಆವೃತ್ತಿ” ಇರಲಿ.
2. ಏಕರೂಪದ ವಿವರಣೆಯನ್ನು ನೀಡುವ ಸುದ್ದಿಮೂಲದ ಬಗ್ಗೆ ಅರಿವಿರಲಿ.
3. ನಿಮ್ಮ ವರದಿಯು ಯಾವ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಅರಿವಿರಲಿ.
4. ವರದಿಗಳನ್ನು ಕಾಲ್ಪನಿಕಗೊಳಿಸಬೇಡಿ. ವರದಿಗಳನ್ನು ಅವು ಇರುವ ಹಾಗೆಯೇ ವರದಿ ಮಾಡಿ.
5. ಸಾಮಾನ್ಯವಾಗಿ, ಎಲ್ಲಾ ವರದಿಗಳಿಗೆ ಮಾಹಿತಿಯ ಮೂಲವನ್ನು ಉದಗಿಸಿ.
6. ವಿಪತ್ತಿಗಳು ಮತ್ತು ವಿಕೋಪಗಳ ಬಗ್ಗೆ ವಸ್ತುನಿಷ್ಟವಾಗಿ ಮತ್ತು ಸೂಕ್ತತೆಯಿಂದ ವರದಿ ಮಾಡಿ. ಈ ಉದ್ದೇಶಕ್ಕಾಗಿ ಸುದ್ದಿಸಂಸ್ಥಿಗಳಲ್ಲಿ ವಿಶೇಷ ತಂಡವನ್ನು ತರಬೇತಿಗೊಳಿಸಿ.
7. ಸಮರ್ಪೋಲಿತ ಶೀಷಿಕೆಯನ್ನು ಬರೆಯಿರಿ. ಅವಕೇಳನಕಾರಿ, ಪ್ರಚೋದನಕಾರಿ ಮತ್ತು ಪಕ್ಷಪಾತದ ಪದಗಳನ್ನು ತಪ್ಪಿಸಿ.
8. ವಿಶೇಷವಾಗಿ ವರದಿಯ ಅದರಲ್ಲಿರುವ ಮಾಹಿತಿಯಿಂದಾಗಿ ರೋಚಕವಾಗಿದ್ದರೆ ವಿಕ್ಷ್ಯಾಕರ ಅಥವಾ ಒದುಗರ ಸಂಭ್ಯೆಯನ್ನು ಹೆಚ್ಚಿಸಲು ಕಢಿಗೆ ಪ್ರಚೋದನಕಾರಿ ಗುಣಲಕ್ಷಣಗಳನ್ನು ಸೇರಿಸಬೇಡಿ, ಉತ್ತಮವಾಗಿ ಬರೆಯಲ್ಪಟ್ಟ, ಅಧಿಕೃತ ಮಾಹಿತಿಯನ್ನು ಒಳಗೊಂಡಿದ್ದಲ್ಲಿ, ಅದು ತನ್ನದೇ ಆದ ಮೇಲೆ ರೋಚಕತೆಯನ್ನು ಹೊಂದಿರುತ್ತದೆ.
9. ನಿಖಿಲ, ನಿಷ್ಪತ್ತಿ, ಮತ್ತು ಮುರಾವೆ-ಅಥವಾ ವಸ್ತುನಿಷ್ಟತೆಯನ್ನು ಆಧರಿಸಿದ ಮೂಲಭೂತ ಪತ್ರಿಕೋದ್ಯಮಕ್ಕೆ ಹಿಂದಿರುಗಿ
10. ಸುದ್ದಿ ಚಿತ್ರಗಳು ಅಥವಾ ಲೇಖನಗಳಲ್ಲಿ ಕೊಟ್ಟಿರುವ ಮಾಹಿತಿಯನ್ನು ಸಾಕಷ್ಟು ಸಂಶೋಧನೆ ಮತ್ತು ಅಂಕಿಅಂಶಗಳೊಂದಿಗೆ ಬೆಂಬಲಿಸಿ.
11. ಸುದ್ದಿಗಳ “ಹುಸಿ ಸಮರ್ಪೋಲನ (false balancing)”ವನ್ನು ಮಾಡಬೇಡಿ. ಸಮರ್ಪೋಲಿತ ವರದಿ ಎಂದರೆ ವಿರುದ್ಧ ಸಿದ್ಧಾಂತವನ್ನು ಹೊಂದಿದ ಜನರ ಉಲ್ಲೇಖಿಗಳನ್ನು ಸೇರಿಸಿಕೊಳ್ಳಲೇಬೇಕು ಎಂದರ್ಥವಲ್ಲ.
12. ಸುಳ್ಳಿ ಅಥವಾ ಉತ್ಪ್ರೇಕ್ಷಿತ ವಾದಗಳನ್ನು ಎದುರಿಸಲು ತಾರ್ಕಿಕವಾಗಿ ಯೋಚಿಸಿ.
13. ಸೂಕ್ತ ವಿಷಯಗಳ ಬಗ್ಗೆ ವರದಿ ಮಾಡುವಾಗ ವಚ್ಚರಿಕೆ ಪಟಿಸಿ. ಸೂಕ್ತ ವಿಷಯಗಳ ಬಗ್ಗೆ ವರದಿ ಮಾಡುವಾಗ ಜಾಗರೂಕರಾಗಿಲ್ಲದಿದ್ದಲ್ಲಿ, ಸುದ್ದಿಸಂಸ್ಥಿಗಳು ಮತ್ತು ವರದಿಗಾರರು ಸಮಾಜದಲ್ಲಿ ಒಡಕು ಸ್ವ ಷ್ವಸುವ ಮಾಡುವ ಸಾಧ್ಯತೆಗಳರುತ್ತವೇ.
14. ವರದಿಗಳಲ್ಲಿ ಮಾಡಿರುವ ಅತಿರೇಕಗಳ ತನಿಖೆ ಮಾಡಲು ಶೀಷಿಕೆಗಳಿಗೆ ಸಿಮಿತವಾಗದೇ, ಇಡೀ ವರದಿಯನ್ನು ಗಮನಕೊಟ್ಟು ಓದಿ. ವರದಿಗಳಲ್ಲಿ ಶೀಷಿಕೆಗಿಂತ ಹೆಚ್ಚು ಮಾಹಿತಿ ದೊರೆಯುತ್ತದೆ..

15. ಲೇಖನ ನಿಜ ಮತ್ತು ವಿಶ್ವಾಸಾರ್ಥಕವಾದುದು ಎಂಬುದನ್ನು ತಿಳಿಯಲು ಲೇಖಕರ ಮೂಲಕ ಪರಗಳನ್ನು ಪರಿಕ್ಷೇಪಿ.
16. ದಿನಾಂಕವನ್ನು ಪರಿಕ್ಷೇಪಿ. ಕೆಲವೊಮ್ಮೆ, ಹಳೆಯ ವರದಿಗಳನ್ನು ಮರುಪ್ರಕಟಿಸಿರಬಹುದಾಗಿದ್ದು, ಅದು ಪ್ರಸ್ತುತ ಘಟನೆಗಳಿಗೆ ಸಂಬಂಧಪಟ್ಟಿರುವುದಿಲ್ಲ.
17. ನಿಮ್ಮ ಧೋರಣೆಗಳ ಮೇಲೆ ಗಮನವಿರಲಿ, ಅವು ನಿಮ್ಮ ಬರಹದ ಮೇಲೆ ಅಭಿಪ್ರಾಯದ ಮೇಲೆ ನಿಮಗೇ ತಿಳಿಯದೇ ಪ್ರಭಾವ ಬೀರುವ ಸಾಧ್ಯತೆ ಇದೆ.
18. ಅನುಮಾನವಿದ್ದಲ್ಲಿ ಪರಿಣಿತರನ್ನು ಅಥವಾ ಸತ್ಯ-ಶೋಧನಾ ವೆಚ್ಚೋಸ್ಟೋಅನ್ನು ಸಂಪರ್ಕಿಸಿ
19. ವಿಷಯದ ಬಗ್ಗೆ ಬಗ್ಗೆ ವಿಮರ್ಶಕ ಮತ್ತು ಮಾಹಿತಿಪೂರ್ವ ವರದಿಗಳನ್ನು ಬರೆಯಿರಿ
20. ಸುದ್ದಿಗಳು ಮತ್ತು ಅಭಿಪ್ರಾಯಗಳನ್ನು ಒಳಗೊಂಡ ಉತ್ತಮ ವರದಿಗಳನ್ನು ಒದಗಿಸಿ, ಆದರೆ ಈ ಎರಡರ ಮಧ್ಯೇ ಇರುವ ವ್ಯತ್ಯಾಸವು ಸ್ಪಷ್ಟವಾಗಿ, ಪಾರದರ್ಶಕವಾಗಿರಲಿ. ಇದು ಸೈಜ ಚಿಕ್ಕಣ ಮತ್ತು ಸುದ್ದಿ ಸಂಸ್ಥೆಗಳು ನೀಡಿರುವ ವರದಿಯ ಬಗ್ಗೆ ಇರುವ ದೂರವನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೆ ಮತ್ತು ಸುಳ್ಳಿ ನಿರೂಪಣೆಯನ್ನು ತಡೆಗಟ್ಟುತ್ತದೆ. ಇದು ಸಾರ್ವಜನಿಕರು ಮತ್ತು ಮಾಧ್ಯಮಗಳ ನಡವೇ ಇರುವ ದೂರ/ಭಿನ್ನಾಭಿಪ್ರಾಯವನ್ನು ಕೂಡ ಕಡಿಮೆ ಮಾಡುತ್ತದೆ.
21. ನಮ್ಮಲ್ಲೇ ಹೊದಲು” ಎನ್ನುವ ಬದಲಿಗೆ “ಸರಿಯಾದ ವರದಿ ನಮ್ಮಲ್ಲೇ ಹೊದಲು” ಎನ್ನುವ ನೀತಿಯನ್ನು ಅನುಸರಿಸಿ.
22. ತಮ್ಮ ಪ್ರತಿಸ್ಥಾನಿಕ ವರದಿ ಮಾಡಿದ್ದನೇ ಎಂಬ ಕಾರಣಕ್ಕೆ ವರದಿ ಮಾಡುವಂತೆ ಪತ್ರಕರ್ತರನ್ನು ಒತ್ತಾಯಿಸುವ “ಕಣ್ಣಿಗೆ ಬಟ್ಟಿ ಕಟ್ಟಿಕೊಂಡು/bandwagon effect” ನೀತಿಯನ್ನು ಅನುಸರಿಸಬೇಡಿ.
23. ಇತರ ಸುದ್ದಿಸಂಸ್ಥೆಗಳು ಮಾಡಿದ ಸುದ್ದಿ ವರದಿಗಳನ್ನು, ವಿಶೇಷವಾಗಿ ಅವರು ಗಂಭೀರವಾದ ವಿಷಯವನ್ನು ಬಹಿರಂಗಪಡಿಸಿದ ಸಂದರ್ಭಗಳಲ್ಲಿ ಅನುಸರಿಸಿ, ನೀವು ವರದಿ ಮಾಡಿ.
24. ನಿಮ್ಮ ಪತ್ರಕರ್ತರ ಮೇಲೆ ವಿಶ್ವಾಸವಿಡಿ ಮತ್ತು ಅವರ ಪರವಾಗಿ ನಿಲ್ಲಿರಿ.

### ಮಾಹಿತಿ ಪರಿಶೀಲನೆ (Fact-Check)

1. ವೈರಲ್ ಸುದ್ದಿಗಳನ್ನು ಪ್ರಕಟಿಸುವ ಮುನ್ನ ಮಾಹಿತಿ ಪರಿಶೀಲನೆಯತ್ತ ವಿಶೇಷ ಗಮನ ಹರಿಸಿ.
2. ತಪ್ಪ ಮಾಹಿತಿಗಳು ವರದಿದಂತೆ ತಡೆಯಲು ವೈಯಕ್ತಿಕ ಮಟ್ಟದಲ್ಲಿ ಪ್ರಯೋಜನವನ್ನು ಹೇಗೆಗೊಳಿಸಿ.
3. ವರದಿಗಳಲ್ಲಿನ ನಿಜವಾದ ತಪ್ಪಗಳನ್ನು ಒಟ್ಟಿಕೊಂಡು, ಅದನ್ನು ತಕ್ಷಣವೇ ಸರಿಪಡಿಸಿಕೊಳ್ಳಿ. ಆದರೆ, ವರದಿಗಳಲ್ಲಿ ಉದ್ದೇಶಮೂಲಕ ವರದಿಗಳನ್ನು ಒಟ್ಟಿಗೊಳಿಸಿಕೊಳ್ಳಬೇಡಿ.
4. ಪತ್ರಕರ್ತರಿಗೆ ತಪ್ಪ ಮಾಹಿತಿಗಳ ಬಗ್ಗೆ ಮಾಹಿತಿ ಮತ್ತು ಅದರ ವಿರುದ್ಧ ಹೇಗೆ ಹೋರಾಡಬೇಕು ಎಂಬುದರ ಬಗ್ಗೆ ಅರಿವು ಮಾಡಿಸಲು ಅಂತರಿಕ ಕಾರ್ಯಕ್ರಿಯಾನಾಗಳನ್ನು ರೂಪಿಸಿ.

5. నియమిత సుద్ద ప్రకటనా చక్కగళల్లు/హంతగళల్లు, మాటితి పరితీలనే అంతగళన్ను సేవించి. కదిమే సమయపన్న తెగిదుకొళ్లువ కనిష్ట సంబైయ సుద్దగళ సత్యపరితీలనేయపన్న మాడలు ప్రతితిని సమయపన్న మీఏసలిడి. హచ్చిన ఏష్టకరపన్న హోందిరువ ప్రుదేతిక భాషా మాధ్యమ మత్తు ఆనోలైన్ హోటిల్సగళల్లు ఇదర అగక్క హచ్చిదే.
6. తనిఖా వరదిగారికి, వివరణాత్మక వరది మాడువ ఫోటోగళన్న రూపిసువుదు, దోషేన్ పరిణాతియపన్న సుధారిసువుదు మత్తు సుద్దగళ ఆళ మత్తు విస్తారవాద వరదియపన్న సుధారిసలు సముదాయగళల్లు పత్రకెతకరపన్న నేమిసువుదక్కే హచ్చిన హూడికేయపన్న మాడి.
7. సాంస్కృత మట్టిదల్లు హలవు హంతద సత్య-లోధనా వ్యవస్థేయపన్న అనుష్టానగోళిసి.
8. పత్రకెతకరిగాగి తరబేతి మత్తు మాధ్యమ సాక్షరతే కాయణక్కుమదల్లు హూడికే మాడి.
9. సామాజిక మాధ్యమగళల్లు హోస్ట్ మాడలాద మాటితియ సత్యసత్యతే, సత్యపరితీలనే మత్తు విశ్వాసాహతియపన్న లింగతపడికొళ్లులు, పొణాసమయ అదరల్లు తొడగిరువ సామాజిక మాధ్యమ సంపాదకరపన్న నేమిసి. జోతిగే, సామాజిక మాధ్యమదింద తెగిదుకొళ్లువ మాటితియ గేటాకీపర్ ఆగి కాయణనివాహిసలు వ్యక్తియపన్న నేమిసి.
10. పత్రకెతకరు తమ్మ అనుభవగళన్న నియమితవాగి హంతికొళ్లులు మత్తు ప్రకటిసలు ప్రుదేతిక మాధ్యమదల్లు స్థలవపన్న/అవకాశవపన్న ఒదగిసి. “రిహోటిట్స్ సోం నోటోబుక్” నంతర ఉపక్కుమవు వ్యక్తియ వివిధ ఆయామగళు హగూ సవాలుగళన్న తెరేదిదుత్తదే; మత్తు సావజనికంగే పత్రకెతకరు ఏను వరది మాడుత్తారే ఎంబుదు మాత్రవల్ల, అవరు సుద్దగళన్న వరదిమాడువ ప్రత్యేకియియపన్న ఉత్తమ రీతియల్లు అథవమాడికొళ్లు సేరవాగుత్తదే.
11. యువ పత్రకెతకరు మత్తు క్లైట్రైక్స్ హోసాడిగి ప్రవేతిసువవరిగే మాధ్యమ వ్యవస్థేయ ఒగ్గే తమ్మ అభిప్రాయగళన్న తిళిసలు అవకాశగళన్న ఒదగిసి. ఇదు మాధ్యమద కాయణవైఖరిగే హోస ఆలోచనే మత్తు విముఖత్తక ఆయామవపన్న నీడుత్తదే.

### **మాధ్యమ ముఖ్యస్థరు/సంస్థేయ ముఖ్యస్థరు**

1. ప్రేక్షకరపన్న గురుతిసువుదు మత్తు ఏష్టకరు మత్తు ఓదుగరొందిగే అనుభూతి హోందువ వ్యవహార మాదరియపన్న రూపిసబేకు.
2. సుస్థిర ఆదాయద మాదరియపన్న రచిసి. జాపీరాతు ఆధారిత ఆదాయ మాదరియు హణకాసిన మూలగళ మేలే అవలంబనేయపన్న హచ్చిసుత్తదే మత్తు సుద్ద సంస్థగళన్న తప్ప మాటితి అభివా సుళ్లు మాటితియ ప్రకటనిగే ఎడిమాడికొడబముదు.
3. సుద్ద వరదిగళన్న జాపీరాతుగళింద ప్రత్యేకిసలు, జాపీరాతుగళన్న స్పృష్టవాగి గురుతిసబేకు

- ಸಾರ್ವಜನಿಕರಿಗೆ, ಓದುಗಿಗೆ ಮತ್ತು ವೀಕ್ಷಕರಿಗಾಗಿ ಪಾರದರ್ಶಕವಾದ ನೀತಿಗಳನ್ನು ಜಾರಿಗೊಳಿಸಿ. ತಪ್ಪುಗಳು, ತಪ್ಪುಗಳ ಸ್ವರೂಪ ಮತ್ತು ಅಪ್ಯಾಗಳನ್ನು ಸರಿಪಡಿಸಲು ತೆಗೆದುಕೊಂಡ ಕ್ರಮಗಳನ್ನು ಸಾರ್ವಜನಿಕರಿಗೆ ಸ್ವಾಷಧರಿಸಿ. ಸಾರ್ವಜನಿಕರ ವಿಶ್ವಾಸವನ್ನು ಮತ್ತೆ ಗಳಿಸಿ.
- ಮುಖ್ಯವಾಹಿನಿಯ ಸುದ್ದಿಸಂಸ್ಥೆಗಳು ವ್ಯವಸ್ಥಿತ ರೀತಿಯಲ್ಲಿ ತಪ್ಪು ಮಾಹಿತಿಯನ್ನು ನಿರ್ಭಾಯಿಸಲು ಸಾಮಾಜಿಕ ಮಾರ್ಧಮಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕು.

### **ಪತ್ರಕರ್ತರ ಮತ್ತು ಮಾರ್ಧಮಗಳ ಒಕ್ಕೂಟಗಳು**

- ಸುದ್ದಿಸಂಸ್ಥೆಗಳ ಒಗ್ಗಾದುವಿಕೆ ಮತ್ತು ಒಕ್ಕೂಟವು ಪ್ರಬುಲ ಲಾಬಿಗಳಿಂದ ಉಂಟಾಗುವ ಒತ್ತಡಗಳನ್ನು ನಿರಾರಿಸಲು ನೇರವಾಗುತ್ತದೆ.
- ತಪ್ಪು ಮಾಹಿತಿ ಮತ್ತು ಸುಳ್ಳಿ ಮಾಹಿತಿಯನ್ನು ತಡೆಗಟ್ಟಲು ಡಿಪಚಾರ್ಕ ನೀತಿಯನ್ನು ರೂಪಿಸಬೇಕು
- ಮಾಹಿತಿ ಪ್ರಸಾರಕರು, ಸುದ್ದಿಗಳು ಮತ್ತು ಸಾರ್ವಜನಿಕ ವ್ಯವಹಾರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಿರ್ದಿಷ್ಟ ಅವಧಿಯಲ್ಲಿ ಪ್ರಸಾರ ಮಾಡುವಂತೆ ನಿಬಂಧಿಸುವ ನೀತಿಗಳನ್ನು ಜಾರಿಗೊಳಿಸಬೇಕು
- ತಪ್ಪು ಮಾಹಿತಿ ಮತ್ತು ಸುಳ್ಳಿ ಮಾಹಿತಿಯ ಹೆಚ್ಚಾಗದಂತೆ ತಡೆಗಟ್ಟಲು ಒಂದೇ ಮಾಲಿಕರು ಹಲವು ಭಿನ್ನ ಮಾರ್ಧಮಗಳ ಒಡೆತನ ಹೊಂದುವುದನ್ನು ನಿರ್ದಿಷ್ಟಿಸುವ ನೀತಿಗಳನ್ನು ಜಾರಿಗೊಳಿಸುವುದು.
- ವಿಶ್ವಾಸಾರ್ವತ್ವ ಸರ್ಕಾರಿ ಸಂಸ್ಥೆಗಳನ್ನು ನಿಯಮಿತವಾಗಿ ದತ್ತಾಂಶ ಮತ್ತು ಅಂಕಿಅಂಶಗಳನ್ನು ಒದಗಿಸಲು ಪೋತ್ತಾಂಶಿಸಬೇಕು
- ಸುಳ್ಳಿ ಮಾಹಿತಿ ಅಥವಾ ತಪ್ಪು ಮಾಹಿತಿಯನ್ನು ಹರಡುವ ಪತ್ರಕರ್ತರ ಮಾನ್ಯತೆಯನ್ನು ರದ್ದು ಮಾಡುವುದು
- ಯುವರ್ವೇಳಿಗೆಯ ಮತ್ತು ಹೊಸ ಪತ್ರಕರ್ತರಿಗೆ ಮಾರ್ಗದರ್ಶನ ಕಾರ್ಯಕ್ರಮಗಳನ್ನು, ಸೇಪಕಡೆ ಮಾಡಿಕೊಳ್ಳಬೇಕು.
- ಮಾರ್ಧಮ ಸಂಸ್ಥೆಗಳ ಸರಭಾಗಿತ್ವ ಪ್ರಯತ್ನವು ಉತ್ತಮ ವರದಿಗಳನ್ನು ಗುರುತಿಸಬೇಕು ಮತ್ತು ಅವರ ಪ್ರತಿಶ್ವಾಧಿಗಳ ಮಾಡಿದ ತಪ್ಪುಗಳನ್ನು ಎತ್ತಿ ತೋರಿಸಬೇಕು.
- ವಿಪತ್ತಿ ಅಥವಾ ಅಪಘಾತದಿಂದ ಉಂಟಾದ ಸಾಮ್ರಾಜ್ಯವಿನ ಸಂಖ್ಯೆಯಂತಹ ಸೂಕ್ಷ್ಮ ವಿಷಯಗಳ ವರದಿಗಾಗಿ ಮಾರ್ಗಸೂಚಿಗಳನ್ನು ರೂಪಿಸಬೇಕು. ಮಾರ್ಧಮಗಳು ಅಧಿಕೃತವಾಗಿ ದೃಷ್ಟಿಕರಿಸಿದ ಸಂಖ್ಯೆಗಳನ್ನು ಮಾತ್ರ ಪ್ರತಿಕಟಿಸಬೇಕು. ಸಾಮಿನ ಸಂಖ್ಯೆಗಳು ಮತ್ತೆ ದೇವತಾ ಎಣಿಕೆಗಳನ್ನು ಆಧಾರಿಸಬೇಕು ಮತ್ತು ಸಾಧ್ಯವಾದಲ್ಲಿ ಸಾಮಿನ ಸುದ್ದಿಯನ್ನು ವಿಚಿತ್ರಪಡಿಸುವ ಮೂಲಗಳು ಅಥವಾ ಹತ್ತಿರದ ಸಂಬಂಧಿಗಳ ಹೇಳಿಕೆಯನ್ನು ಆಧಾರಿಸಬೇಕು.
- ಪ್ರತಿದಿನದ ಸಮಸ್ಯೆಗಳ/ವಿಷಯಗಳ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಪರ್ಯಾಯ ವೇದಿಕೆಯನ್ನು ಸ್ಥಾಪಿಸಬೇಕು.
- ಸಾರ್ವಜನಿಕರೊಂದಿಗೆ ಹೆಚ್ಚು ಸಂವಹನ ನಡೆಸಿ. ಇದು ನಂಬಿಕೆ ಮತ್ತು ವಿಶ್ವಾಸಾರ್ವತ್ವಯನ್ನು ಗಳಿಸಲು ನೇರವಾಗುತ್ತದೆ.
- ಮಾಹಿತಿಯ ಸತ್ಯ-ಶೈಲಿಗಳನ್ನು ಮತ್ತು ಪರಿಶೀಲನೆಗಾಗಿ ತಂತ್ರಜ್ಞನ ಸಂಸ್ಥೆಗಳೊಂದಿಗೆ ಸೇರಿ ಕೆಲಸ ಮಾಡಿ. ಇದು ಪ್ರಾದೇಶಿಕ ಮಾರ್ಧಮ ಸಂಸ್ಥೆಗಳಿಗೆ ಒಹಳ ಮುಖ್ಯವಾಗಿದೆ.

## ಸುದ್ದಿ ಮನೆಗಳಲ್ಲಿ ಸುಭ್ರೂ ಮಾಹಿತಿಗಳನ್ನು ನಿಭಾಯಿಸುವುದು: ಭಾಗೀದಾರರ ಸಲಹೆಗಳು

1. ಸುದ್ದಿ ಸಂಸ್ಥೆಗಳು ಮಾಹಿತಿ-ಪರಿಶೀಲನೆಗಾಗಿ ಸುದ್ದಿ ತನಿಖಾಧಿಕಾರಿ (News Ombudsmen) ಯಂತಹ ಕಾರ್ಯಕ್ರಿಯಾನಿಗಳನ್ನು ಅಳವಡಿಸಿಕೊಳ್ಳಬೇಕು.
2. ಸುದ್ದಿ ಮನೆಗಳು ಪ್ರತಿದಿನ ಚಿತ್ರಗಳು, ವೀಡಿಯೋಗಳು ಮತ್ತು ನಿಯಮಿತ ಸುದ್ದಿಗಳ ಸಂಪನ್ಮೂಲ ತಿಳಿಯವುದು ಅತ್ಯಗತ್ಯ. ಇದನ್ನು ಪ್ರತ್ಯೇಕರೇ ನಿರ್ವಹಿಸಬಹುದು.
3. ಇದರಿಂದ ಸುದ್ದಿ ಮನೆಯು ಯಾವುದೇ ಸುದ್ದಿಯನ್ನು ತಡೆಹಿಡಿಯದಂತೆ ನೋಡಿಕೊಳ್ಳಬುದರ ಜೊತೆಗೆ, ವಿಷಯವನ್ನು ಪರಿಶೀಲಿಸಲು ಮತ್ತು ವರದಿಯ ಸಂಪನ್ಮೂಲ ಬಗ್ಗೆ ವಿಶ್ವಾಸದಿಂದ ಪ್ರತ್ಯೇಕರಿಸಲು ಅವರಿಗೆ ನೀರವಾಗುತ್ತದೆ.
4. ಸಮಸ್ಯೆಯನ್ನು ಅಧಿಕಾರಿಕೊಳ್ಳಲು ಹಾಗೂ ಆಳವಾದ ಮತ್ತು ನಿವಿರವಾದ ವರದಿಗಾರಿಕೆಗೆ ತನಿಖಾ ಪತ್ರಿಕೆಯೇಡ್ವಿಮ್ ಅತ್ಯಗತ್ಯ.
5. ಸುದ್ದಿ ಮನೆಯು ವರದಿಯನ್ನು ತಕ್ಷಣವೇ ಪ್ರತ್ಯೇಕರಿಸಲು ಪ್ರತ್ಯೇಕರಿಸಲು ಸಹ, ಸುದ್ದಿಗಳನ್ನು ಪರಿಶೀಲಿಸಲು ಮತ್ತು ಮೌಲ್ಯೋಕರಿಸಲು ಪ್ರತ್ಯೇಕರಿಸಲು ಸಮಯ ಕೇಳಬೇಕು.
6. ಪ್ರತ್ಯೇಕರಿಸಲು ಸುದ್ದಿಯನ್ನು ಕೇವಲ ಒಂದೇ ಆಯಾಮದಿಂದ ನೋಡಿದೆ, ಎಲ್ಲಾ ಆಯಾಮಗಳಿಂದ ವರದಿ ಮಾಡುವತ್ತು ಗಮನ ಹರಿಸಬೇಕು. ಸುದ್ದಿಯಲ್ಲಿನ ಮಾಹಿತಿಯನ್ನು ಪರಿಶೀಲಿಸಲು ಸುದ್ದಿ ಮನೆಗಳು ಮತ್ತು ಪ್ರತ್ಯೇಕರಿಸಲು ಹೆಚ್ಚು ಸಮಯವನ್ನು ನೀಡಬೇಕು.
7. ಪ್ರತ್ಯೇಕರಿಸಲು ತಮ್ಮ ವರದಿಗಳಲ್ಲಿ ವಿವಿಧ ಆಯಾಮಗಳನ್ನು, ಅಭಿಪ್ರಾಯಗಳನ್ನು ಒದಗಿಸಬೇಕು
8. ಪ್ರತ್ಯೇಕರಿಸಲು ತಮ್ಮ ವರದಿಗಳಲ್ಲಿ ವರದಿಯನ್ನು ಹೊಂದುವುದು ಹಾಗೂ ಅದರಲ್ಲಿ ಮೀರೆಷವಾದ ಜ್ಞಾನವನ್ನು ಹೊಂದುವುದಕ್ಕೆ ಆದೃತೆ ನೀಡುವುದು ಮುಖ್ಯ.
9. ಸುದ್ದಿ ಮನೆಗಳಲ್ಲಿ ಮತ್ತು ಪ್ರತ್ಯೇಕರಿಸಲು ಸೂಕ್ತವಾದ ವೇದಿಕೆಗಳಲ್ಲಿ ತಮ್ಮ ಮಾಹಿತಿ ಮತ್ತು ಸುಭ್ರೂ ಮಾಹಿತಿಗಳ ಬಗ್ಗೆ ಚರ್ಚಿಗಳನ್ನು ನಡೆಸಬೇಕು.
10. ಸರ್ಕಾರಿ ಮೂಲದಿಂದ ದೊರೆತ ಮಾಹಿತಿಯನ್ನು ಪ್ರಶ್ನಿಸಲು ಮತ್ತು ಪರಿಶೀಲಿಸಲು ಪ್ರತ್ಯೇಕರಿಸಲು ಸಂಪನ್ಮೂಲ ಮಾಹಿತಿಗಳನ್ನು ನಡೆಸಬೇಕು.
11. ಪ್ರತ್ಯೇಕರಿಸಲು ಅಧಿಕಾರಿ ಪ್ರಸಾರವಾದ ವರದಿಗಳಲ್ಲಿನ ತಮ್ಮಗಳನ್ನು ಮಾಡ್ಯಮ ಸಂಸ್ಥೆಗಳು ಒಟ್ಟಿಕೊಳ್ಳಬೇಕು.
12. ಮುದ್ರಣ ಮಾಡ್ಯಮದಲ್ಲಿ ಓದುಗ ಸಂಪಾದಕರಿಯಂತೆ, ಎಲೆಕ್ಟ್ರಾನಿಕ್ ಮಾಡ್ಯಮಗಳು ವೀಕ್ಷಣೆ ಸಂಪಾದಕರನ್ನು ಹೊಂದುವ ಆಯ್ದೀರು ಬಗ್ಗೆ ಯೋಚಿಸಬಹುದು.

13. ಸುದ್ದಿ ಮಾರ್ಘಮಗಳು ಸುಳ್ಳ ಮಾಹಿತಿ ಮತ್ತು ತಪ್ಪು ಮಾಹಿತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚು ಮಾಹಿತಿಯನ್ನು ಪ್ರಕಟಿಸಬೇಕು.
14. ಪತ್ರಕರ್ತರು ಸುದ್ದಿ ಮನೆಯ ಸಂಸ್ಕರಣೆ, ಕೆಲಸದ ಒತ್ತಡಗಳು, ಮತ್ತು ಸಂಸ್ಥೆಯ ನಿರೀಕ್ಷೆಗಳ ಮಧ್ಯ ಸಮರ್ಪೋಲನ ಸಾಧಿಸುವುದನ್ನು ಕಲಿಯಬೇಕು.
15. ಪ್ರಾದೇಶಿಕ ಸುದ್ದಿ ಸಂಸ್ಕೇಗಳಲ್ಲಿ ಕೆಲಸ ಮಾಡುತ್ತಿರುವ ಅರೆಕಾಲಿಕ ವರದಿಗಾರರು ಸ್ಟಿಂಗರ್‌ಗಳಿಗೆ ಚಿತ್ರಗಳನ್ನು ಮತ್ತು ವಿದ್ಯೋಗಳನ್ನು ಪರಿಶೀಲಿಸುವ ಸಾಧನ ಮತ್ತು ತಂತ್ರಜ್ಞಾನಗಳ ಬಗ್ಗೆ ಸೂಕ್ತ ತರಬೇತಿ ನೀಡುವ ಮೂಲಕ ತಪ್ಪು ಮಾಹಿತಿ ಮತ್ತು ಸುಳ್ಳ ಮಾಹಿತಿಯ ವಿರುದ್ಧ ಹೋರಾಡುವುದಕ್ಕೆ ಸಜ್ಜಗೊಳಿಸಿ, ಸಶಕ್ತಗೊಳಿಸಬೇಕು.
16. ಸೂಕ್ತ ವಿಷಯಗಳ ಬಗೆಗಿನ ವರದಿಗಳಿಗೆ ಹಿನ್ನೆಲೆ ಮತ್ತು ಸಂದರ್ಭೋಚಿತ ಮಾಹಿತಿಯನ್ನು ಒದಗಿಸುವುದು ಅಗತ್ಯ.
17. ಪ್ರತಿ ಸುದ್ದಿ ಮನೆಯಲ್ಲಿ ಮಾಹಿತಿಯ ಸತ್ಯಾಸ್ತ್ಯತೆಯನ್ನು ಪರಿಶೀಲಿಸಲು ವಿಶೇಷ ಮಾಹಿತಿ - ಪರಿಶೀಲನೆ ತಂಡಗಳನ್ನು ಸಾಫ್ಟಿಸಬೇಕು. ಮಾಹಿತಿ - ಪರಿಶೀಲನೆಗೆ ಅಗತ್ಯವಾದ ತಾಂತ್ರಿಕ ಪರಿಣಿತಿಯನ್ನು ಹೊಂದಿರುವ ಪರಿಣಿತರು ಈ ತಂಡವನ್ನು ಮುನ್ನಡಿಸಬೇಕು.
18. ಸಾಮಾಜಿಕ ಮಾರ್ಘಮ ಹಾಗೂ ಇತರ ವೇದಿಕೆಗಳಲ್ಲಿ ಸ್ಕ್ರಿಯರಾಗಿರುವ ಪತ್ರಕರ್ತರ ಸಹಭಾಗಿತ್ವದ ಪ್ರಯತ್ನವು ಒಟ್ಟಾಗಿ ತಪ್ಪು ಮಾಹಿತಿ ವಿರುದ್ಧ ಹೋರಾಡಲು ನೇರವಾಗುತ್ತದೆ.
19. ಮಾರ್ಘಮ ಸಂಸ್ಥೆಗಳು ಮಾಹಿತಿ - ಪರಿಶೀಲನೆ ಹಾಗೂ ಪರಿಶೀಲನೆಯ ಬಗ್ಗೆ ಪತ್ರಕರ್ತರಿಗೆ ವೃವ್ಯಾಪ್ತಿ ತರಬೇತಿ ನೀಡಬೇಕು. ವಿವಿಧ ಮಾರ್ಘಮ ಸಂಸ್ಥೆಗಳು, ಪತ್ರಿಕಾ ಕ್ಲಬ್‌ಗಳು ಮತ್ತು ಮಾರ್ಘಮ ಸಂಪರ್ಕನೆಗಳ ನಡುವೆ ಸಹಯೋಗವೂ ಇರಬಹುದು. ಇದರಲ್ಲಿ ಸರ್ಕಾರವು ಕಾಡಾ ಸ್ಕ್ರಿಯ ಪಾತ್ರ ವಹಿಸುವುದು.
20. ತಪ್ಪು ಮಾಹಿತಿ ಮತ್ತು ಸುಳ್ಳ ಮಾಹಿತಿ ಬಗ್ಗೆ ಚರ್ಚಿಸಲು ಮತ್ತು ತರಬೇತಿ ನೀಡಲು ಹೆಚ್ಚಿನ ಕಾರ್ಯಾಗಾರಗಳು, ಅದರಲ್ಲಿ ವಿಶೇಷವಾಗಿ ಪ್ರಾದೇಶಿಕ ಮಾರ್ಘಮಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಈ ಕಾರ್ಯಾಗಾರಗಳನ್ನು ಮಾರ್ಘಮ ಸಂಸ್ಥೆಗಳ ಮುಖ್ಯಸ್ಥರು ಮತ್ತು ಪತ್ರಿಕೊಂಡ್ಯಮದ ವಿದ್ಯಾರ್ಥಿಗಳಿಗೆ ಆಯೋಜಿಸಬಹುದು. ಮಾಹಿತಿ - ಪರಿಶೀಲನೆಯ ಬಗ್ಗೆ ಪತ್ರಿಕೊಂಡ್ಯಮ ಶಾಲೆಗಳು ಮತ್ತು ಕಾಲೇಜುಗಳು ಪತ್ರಕ್ರಮವನ್ನು ಅಭಿವೃದ್ಧಿಪಡಿಸಬೇಕು. ಕಾರ್ಯಾಗಾರಗಳು ಮತ್ತು ಕಾರ್ಯಕ್ರಮಗಳನ್ನು ಮಾರ್ಘಮ ಆಕಾಡೆಮಿಗಳು, ಪತ್ರಿಕಾ ಕ್ಲಬ್‌ಗಳು ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳಲ್ಲಿ ನಡೆಸಬಹುದು.
21. ತಪ್ಪು ಮಾಹಿತಿಯನ್ನು ನಿಭಾಯಿಸುವುದನ್ನು ಮೂಲದಲ್ಲೇ, ಅಂದರೆ ವಿಶೇಷವಾಗಿ ಸಾಮಾಜಿಕ ಮಾರ್ಘಮ ವೇದಿಕೆಗಳಲ್ಲಿ ಪ್ರಾರಂಭವಾಗಬೇಕು.

## ಮಾಹಿತಿ ಪರಿಶೀಲನೆ ವೆಬ್‌ಸೈಟ್‌ಗಳು (Fact-Checking Websites)

ಇಂಟರ್ನ್ಯಾರ್ಕನಲ್ ಫ್ಯಾಕ್ಟ್-ಚೆಕಿಂಗ್ ನೆಟ್‌ವರ್ಕ್

(International Fact-Checking Network (IFCN))

(<https://www.poynter.org/ifcn>)

ಸೆಪ್ಟೆಂಬರ್ 2015ರಲ್ಲಿ ಸ್ಥಾಪಿಸಲಾದ ಪೋಲಿಂಟ್‌ಕೋರ್ ಇಂಟರ್ನ್ಯಾರ್ಕನಲ್ ಫ್ಯಾಕ್ಟ್-ಚೆಕಿಂಗ್ ನೆಟ್‌ವರ್ಕ್, ಪ್ರಪಂಚದಾದ್ಯಂತದ ಮಾಹಿತಿ-ಪರಿಶೀಲನೆ ಸಂಸ್ಥೆಗಳ ಒಂದು ಸಮೂಹವಾಗಿದೆ. ಇವರೊಂದಿನ್ನು ಸತ್ಯ ಶೋಧನೆಗಾಗಿ ನೀತಿಸಂಹಿತೆಯನ್ನು ಹೊಂದಿದ್ದು, ಅದರಲ್ಲಿ ಸತ್ಯಿಯವಾಗಿ ತೊಡಗಿಕೊಂಡಿದೆ. ಇವರೊಂದಿನ್ನು ತರಬೇತಿ ನೀಡುತ್ತದೆ, ಕಾರ್ಯಕ್ರಿಗಳನ್ನು ಜಾರಿಗೊಳಿಸುತ್ತದೆ ಮತ್ತು ಸತ್ಯ-ಶೋಧನೆಯನ್ನು ಬೆಂಬಲಿಸಲು ಖ್ಯಾಲೋಶಿಪ್ ಮತ್ತು ಅನುದಾನವನ್ನು ಒದಗಿಸುತ್ತದೆ.

ಆಲ್ಟ್‌ನ್ಯೂಸ್ (Alt News)

(<https://www.altnews.in>)

ಆಲ್ಟ್‌ನ್ಯೂಸ್ 2015ರಲ್ಲಿ ಪ್ರಾರಂಭಿಸಲಾದ ಭಾರತೀಯ ಮೂಲದ ಮಾಹಿತಿ-ಪರಿಶೀಲನೆ ವೆಬ್‌ಸೈಟ್ ಆಗಿದೆ. ಆಲ್ಟ್‌ನ್ಯೂಸ್ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಸುಳ್ಳಳಿ ಮಾಹಿತೆಯನ್ನು ಪರಿಶೀಲನೆಪಡಿಸುವದರ ಜೊತೆಗೆ, ಸುದ್ದಿಯ ನಿಜಸ್ವರೂಪವನ್ನು ಬಯಲೀಗೆಳಿಯುತ್ತದೆ. ಆಳವಾದ ಸಂಶೋಧನೆಯನ್ನು ಮಾಡಿದ ಮಾಹಿತಿ - ಪರಿಶೀಲನೆಯನ್ನು ನಂತರ, ವಿಸ್ತೃತ ವರದಿ/ಲೇಖನ/ವರದಿಗಳನ್ನು ಇದು ಪ್ರಕಟಿಸುತ್ತದೆ. ಆಲ್ಟ್‌ನ್ಯೂಸ್ ಇಂಗ್ಲಿಷ್ ಮತ್ತು ಹಿಂದಿಯಲ್ಲಿರುವ ಮಾಹಿತಿಯನ್ನು ಪರಿಶೀಲಿಸುತ್ತದೆ. 2019ರಲ್ಲಿ ಪ್ರಾರಂಭಿಸಲಾದ ಆಲ್ಟ್‌ನ್ಯೂಸ್ ಆಪ್, ಪರಿಶೀಲನೆಗಾಗಿ ಚಿತ್ರಗಳು ಅಥವಾ ವೀಡಿಯೋಗಳನ್ನು ಅಪ್ಲೋಡ್ ಮಾಡಲು ಒಳಕೊಂಡಿರಿಸಿ ಅವಕಾಶ ನೀಡುವ ಮೂಲಕ ಫ್ಯಾಕ್ಟ್-ಚೆಕ್‌ಗಳನ್ನು/ಮಾಹಿತಿ-ಪರಿಶೀಲನೆ ಕೋರಲು ಅನುಮತಿಸುತ್ತದೆ.

ಬೂಮ್ ಲೈವ್ (Boom Live)

(<https://www.boomlive.in>)

ಭಾರತೀಯ ಮೂಲದ ಮಾಹಿತಿ-ಪರಿಶೀಲನೆ ವೆಬ್‌ಸೈಟ್ ಆಗಿ ಬೂಮ್ ಲೈವ್‌ಅನ್ನು 2016ರಲ್ಲಿ ಸ್ಥಾಪಿಸಲಾಯಿತು. ಸಾಮಾಜಿಕ ಮಾಧ್ಯಮ ಮತ್ತು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಸುದ್ದಿಗಳ ಮಾಹಿತಿ-ಪರಿಶೀಲನೆಯ ಹೊರತಾಗಿ, ಸಂಬಂಧಿತ ಸುದ್ದಿಗಳಲ್ಲಿ ಪ್ರಮುಖ ಸಂಗತಿಗಳನ್ನು ಪಟ್ಟಿಮಾಡುವ "ಫ್ಯಾಕ್ಟ್-ಫ್ಯೂಲ್" ಎಂಬ ವಿಭಾಗವನ್ನು ಬೂಮ್ ಲೈವ್ ಹೊಂದಿದೆ. ಇಂಗ್ಲಿಷ್, ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿನ ಸುದ್ದಿಗಳ ಮಾಹಿತಿ-ಪರಿಶೀಲನೆಯನ್ನು ಇಲ್ಲಿ ಮಾಡಲಾಗುತ್ತದೆ. ಒಳಕೊಂಡಿರುವ ಫ್ಯಾಕ್ಟ್-ಚೆಕ್‌ಗಳನ್ನು ನೇರವಾಗಿ ವಿನಂತಿಸಲು, ವೆಬ್‌ಸೈಟ್ ವಾಟ್ಸ್‌ಅಪ್ ಸಹಾಯವಾಗಿ ಸಂಪೂರ್ಣ ನಡೆಸುತ್ತದೆ.

## ಎಸ್‌ಎಂಹೋಕ್ಸ್ ಸ್ಲೀಯರ್ (SMHoax Slayer)

(<https://smhoaxslayer.com>)

ಎಸ್‌ಎಂಹೋಕ್ಸ್ ಸ್ಲೀಯರ್ (ಖುಳಾತೆಧಿ ಇಟಚಿಡಿಚೊ) ಭಾರತದಲ್ಲಿ ಪಂಕಜ್ ಜ್ಯೇನ್ ನಡೆಸುತ್ತಿರುವ ಸ್ವತಂತ್ರ ಮಾಹಿತಿ-ಪರಿಶೀಲನೆ ವೆಬ್‌ಸೈಟ್ ಆಗಿದೆ. ಇದು 2015ರಲ್ಲಿ ಫೇಸ್‌ಬುಕ್ ಪುಟದೊಂದಿಗೆ ವೈಯ್‌ತ್ರಿಕ ಉಪಕ್ರಮವಾಗಿ ಪ್ರಾರಂಭವಾಯಿತು ಹಾಗೂ ಈಗ ಸಂಪೂರ್ಣವಾಗಿ ಮಾಹಿತಿ-ಪರಿಶೀಲನೆ ಕಾರ್ಯಕ್ರಮ ಮುದಿಪಾದ ವೆಬ್‌ಸೈಟ್ ಆಗಿದೆ.

## ಸ್ನೋಪ್ಸ್ (Snopes)

(<https://www.snopes.com>)

1994ರಲ್ಲಿ ಸ್ಥಾಪನೆಯಾದ ಅತ್ಯಂತ ಹಳೆಯ ಅಮೇರಿಕಾ ಮೂಲದ ಮಾಹಿತಿ-ಪರಿಶೀಲನೆ ವೆಬ್‌ಸೈಟ್‌ಗಳಲ್ಲಿ ಒಂದಾಗಿದೆ. ಇದು ಅಂತಜಾಲದಲ್ಲಿ ಜಾನಪದ ಕಥೆಗಳು, ಪುರಾಣಗಳು ಹಾಗೂ ವಂಚನೆಗಳನ್ನು ತನಿಬೆ ಮಾಡುವ ವೆಬ್‌ಸೈಟ್‌ನಂತೆ ಪ್ರಾರಂಭವಾಗಿದ್ದು, ಆಗ ಪ್ರಮುಖ ಆನ್‌ಲೈನ್ ಮಾಹಿತಿ-ಪರಿಶೀಲನೆ ಸಂಸ್ಥೆಗಳಲ್ಲಿ ಒಂದಾಗಿದೆ. ಸುಳ್ಳಿ ಮಾಹಿತಿಯ ತೀವ್ರತೆಯನ್ನು ನೋಡಿಸಲು ಸ್ನೋಪ್ಸ್ ತನ್ನ ಮಾಹಿತಿ-ಪರಿಶೀಲನೆ ಮಾಹಿತಿಗಳಿಗೆ ಸತ್ಯ, ಬಹುತೇಕ ಸತ್ಯ, ಸತ್ಯ ಸುಳ್ಳಿನ ಮಿಶ್ರಣ, ಬಹುತೇಕ ಸುಳ್ಳಿ, ಸುಳ್ಳಿ, ಸಾಬಿತುಪಡಿಸಲು ಸಾಧ್ಯವಿಲ್ಲ ದಿರುವುದು, ಹಳೆಯ ಮಾಹಿತಿ, ಲೇಬಲ್ ಮಾಡಿದ/ಹೆಸರಿಡಲಾದ ವಿಡಂಬನೆ (Labelled Satire) ಇತ್ಯಾದಿ ಶ್ರೇಯಾಂಕಗಳನ್ನು ನೀಡುತ್ತದೆ.

## ಫಾಕ್ಟ್‌ಚೆಕರ್.ಇನ್ (Factchecker.in)

(<https://www.factchecker.in>)

ಫಾಕ್ಟ್‌ಚೆಕರ್.ಇನ್ (Factchecker.in) ಮುಂಬೈನ ದಿ ಸ್ಪೆಂಡಿಂಗ್ ಅಂಡ್ ಪಾಲಿಸಿ ರಿಸರ್ಚ್ ಫೌಂಡೇಶನ್‌ನ ಒಂದು ಭಾಗವಾಗಿದೆ. ಪ್ರಮುಖ ವ್ಯಕ್ತಿಗಳು ನೀಡಿದ ಹೇಳಿಕೆಗಳನ್ನು ಪರಿಶೀಲಿಸಲು ಮತ್ತು ಪ್ರಮುಖ ವಿಷಯಗಳಿಗೆ ಡೇಟಾ ಆಧಾರಿತ ವಿಶ್ಲೇಷಣೆಯನ್ನು ಒದಗಿಸಲು ಇದನ್ನು 2013ರಲ್ಲಿ ಪ್ರಾರಂಭಿಸಲಾಯಿತು. ಉದಾಹರಣೆಗೆ, ಇದು “ಕ್ಷೇತ್ರಪರಿಶೀಲನೆ/ ಕಾನ್ಸೆಟಿಟುಯೆಸ್‌ ಚೆಕ್” ಎಂಬ ವಿಭಾಗವನ್ನು ನಡೆಸುತ್ತದೆ, ಅದು ಪ್ರಮುಖ ಸರ್ಕಾರಿ ಕಾರ್ಯಕ್ರಮಗಳನ್ನು ಪೋಲ್ಯೂರಾಪನ ಮಾಡುತ್ತದೆ ಮತ್ತು ವಿವಿಧ ಸೂಚಕಗಳ ಬಗೆಗೆ ಕ್ಷೇತ್ರವಾರು ಮಾಹಿತಿಯನ್ನು ಒದಗಿಸುತ್ತದೆ.

## ಫಾಕ್ಟ್‌ಲೀ (Factly)

(<https://www.factly.in>)

ಫಾಕ್ಟ್‌ಲೀ (Factly) ಭಾರತದಲ್ಲಿನ ದತ್ತಾಂಶ/ಡೇಟಾ ಪತ್ರಿಕೆಗಳಲ್ಲಿ ಮತ್ತು ಸಾರ್ವಜನಿಕ ಮಾಹಿತಿ ಪೋರ್ಟಿಳ್‌ ಅಗಿದ್ದು, ಇದು ಸರ್ಕಾರದ ಮಾಹಿತಿಗಾಗಿ ಮುಕ್ತ ದತ್ತಾಂಶ ನೀತಿಯನ್ನು ಪ್ರತಿಪಾದಿಸುತ್ತದೆ. ಇದು ಸಾರ್ವಜನಿಕ ಡೇಟಾ ಮತ್ತು ಮಾಹಿತಿಯನ್ನು ಸರಳೀಕರಿಸಲು ಫ್ಯಾಕ್ಟ್‌ಚಿಕ್‌ / ಮಾಹಿತಿ-ಪರಿಶೀಲನೆ ಹಾಗೂ ದತ್ತಾಂಶ/ಡೇಟಾ ಪತ್ರಿಕೆಗಳಲ್ಲಿ ಉಪಕ್ರಮಗಳನ್ನು ನಡೆಸುತ್ತದೆ. ಸಾರ್ವಜನಿಕ ಮಾಹಿತಿಯ ಸುಳಭವಾಗಿ ದೊರೆಯಲು, ಇದು ಸಾರ್ಥಕಗಳನ್ನೂ ಒದಗಿಸುತ್ತದೆ.

## ಫೋಲಿಟಿಫ್ಲಾಕ್‌ (PolitiFact)

(<https://www.politifact.com>)

ಫೋಲಿಟಿಫ್ಲಾಕ್‌ (PolitiFact) ಪ್ರಸ್ತುತ ಪೋರ್ಟಿಳ್‌ ಇನ್‌ಪ್ರಾಟ್‌ ನಡೆಸುತ್ತಿರುವ ಮಾಹಿತಿ-ಪರಿಶೀಲನೆ ವೆಬ್‌ಸೈಟ್‌ ಆಗಿದೆ. ಸಾರ್ವಜನಿಕ ವಲಯದಲ್ಲಿ ಇರುವ ವ್ಯಕ್ತಿಗಳು ತಮ್ಮಗೇ ಸಲ್ಲಬೇಕೆಂದು ಫೋರ್ಮಿಷಿಕ್‌ಹೆಚ್‌ವ ಹಕ್ಕುಗಳನ್ನು ಪರಿಶೀಲಿಸಲು ಫೋಲಿಟಿಫ್ಲಾಕ್‌ ರಿಡಾರ್‌ ಟ್ರ್ಯಾಂಪಾರ್‌ ಟ್ರೈಮ್‌ನ ಚುನಾವಣಾ ವರ್ಷದ ಸುದ್ದಿ ಪ್ರಸಾರದ ಭಾಗವಾಗಿ ಇದನ್ನು 2007ರಲ್ಲಿ ಪ್ರಾರಂಭಿಸಲಾಯಿತು. ಸಾರ್ವಜನಿಕ ಅಧಿಕಾರಿಗಳು ಫೋರ್ಮಿಷಿಕ್‌ಹೆಚ್‌ ವಿಚಾರಗಳ ಸತ್ಯತ್ವತೆಗೆ ಬಹು ಆಯಾಮದ ಶ್ರೇಯಾಂಕವನ್ನು Truth-O-Meter ರೂಪದಲ್ಲಿ PolitiFact ಅನ್ವಯಿಸುತ್ತದೆ/ನೀಡುತ್ತದೆ. ಸತ್ಯ-ಪರಿಶೀಲನೆಗಾಗಿ ಒಂದುಗರು ಸಲಹೆಗಳನ್ನೂ ಕೂಡ ಸಹ ಕಳುಹಿಸಬಹುದು. 2008ರಲ್ಲಿ ನಡೆದ ಅಮೇರಿಕಾದ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಸತ್ಯಶೋಧನೆಗಾಗಿ PolitiFactಗೆ 2009ರ ರಾಷ್ಟ್ರೀಯ ವರದಿಗಾರಿಕೆಗೆ ಮಲಿಟ್‌ರ್‌ ಪ್ರಶ್ನೆಯನ್ನು ನೀಡಲಾಯಿತು.

## ಹೆಚ್ಚಿನ ಒದಗಿ ಸಂಪನ್ಮೂಲಗಳು

### 1. Duty, Identity, Credibility: 'Fake news' and the ordinary citizen in India - BBC

ಈ ಅಧ್ಯಯನವು ಭಾರತೀಯ ಸ್ನಿಹೇಶದಲ್ಲಿ ಚಾಲ್ತಿಯಲ್ಲಿರುವ ನಕಲಿ ಸುದ್ದಿ ನಿರೂಪಣೆಗಳು, ನಕಲಿ ಸುದ್ದಿಗಳನ್ನು ಹರಡಲು ಪ್ರೇರಣೆ ಮತ್ತು ಮಾಹಿತಿಯನ್ನು ಪರಿಶೀಲಿಸುವ ಅಗತ್ಯದ ಬಗ್ಗೆ ಗಮನ ಹರಿಸುತ್ತದೆ.

<https://downloads.bbc.co.uk/mediacentre/duty-identity-credibility.pdf>

### 2. Challenging Truth and Trust: A Global Inventory of Organized Social Media Manipulation - University of Oxford

ವಿಶೇಷವಾಗಿ ರಾಜಕೀಯ ಪಕ್ಷಗಳು ಸಾರ್ವಜನಿಕರಿಗೆ ತಪ್ಪು ಮಾಹಿತಿಯನ್ನು ತಲುಪಿಸಲು ಸಾಮಾಜಿಕ ಮಾರ್ಡ್ಯಂವನ್ನು ಬಳಸುವುದರ ಬಗ್ಗೆ ಅಧ್ಯಯನವು ಹೇಳುತ್ತದೆ.

<http://comprop.ox.ac.uk/wp-content/uploads/sites/93/2018/07/ct2018.pdf>

### 3. India Digital News Report - Reuters Institute and University of Oxford

ಆನ್‌ಲೈನ್ ಸುದ್ದಿಗಳಲ್ಲಿ ತಪ್ಪು ಮಾಹಿತಿ ಮತ್ತು ಅತ್ಯಧಿಕ ಪಕ್ಷಪಾತದಿಂದ ಕೂಡಿದ ವಿಷಯದ ಬಗ್ಗೆ ಹೆಚ್ಚುತ್ತಿರುವ ಕಳವಳದ ಬಗ್ಗೆ ಒತ್ತು ನೀಡಿ, ಭಾರತದಲ್ಲಿ ಡಿಟಿಲ್ ಸುದ್ದಿಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಅಧ್ಯಯನವು ನೋಡುತ್ತದೆ.

[https://reutersinstitute.politics.ox.ac.uk/sites/default/files/2019-03/India\\_DNR\\_FINAL.pdf](https://reutersinstitute.politics.ox.ac.uk/sites/default/files/2019-03/India_DNR_FINAL.pdf)

### 4. Journalism, Fake News & Disinformation: Handbook for Journalism Education and Training - UNESCO

ಈ ಕೈಪಿಡಿಯು ಇಂದಿನ ಮಾರ್ಡ್ಯಂಗಳಲ್ಲಿ ತಪ್ಪು ಮಾಹಿತಿ/ಸುಳ್ಳಂಗಿ ಮಾಹಿತಿ ವಿದ್ಯಾರ್ಥಿನಾನು, ಡಿಟಿಲ್ ಪಾಲ್ಟೋಫಾರಮ್‌ಗಳ ಮೂಲಕ ಅವುಗಳ ಹರಡುವಿಕೆ, ಮತ್ತು ಅವುಗಳನ್ನು ತೆಗೆದುಹಾಕುವ ಪ್ರಯತ್ನಗಳು ಮತ್ತು ಸಾಧನಗಳನ್ನು ವಿವರಿಸುತ್ತದೆ. ಈ ವಿದ್ಯಾರ್ಥಿನಾನು ನಿಭಾಯಿಸಲು ಮಾರ್ಡ್ಯಂ ಸಾಕ್ಷರತೆಯ ಅಗತ್ಯತೆಯ ಬಗ್ಗೆಯೂ ಇದು ಗಮನ ಹರಿಸುತ್ತದೆ.

[https://en.unesco.org/sites/default/files/journalism\\_fake\\_news\\_disinformation\\_print\\_friendly\\_0.pdf](https://en.unesco.org/sites/default/files/journalism_fake_news_disinformation_print_friendly_0.pdf)

**5. “News you don’t believe”: Audience perspectives on fake news - Reuters Institute and University of Oxford**

ಈ ರಾಯಿಟ್ಸ್‌ರೆಡ್ ಇನ್‌ಪ್ರೋಟ್‌ಶಾರ್ಟ್ ಫಾರ್ಮ ಜರ್ನಲಿಸಂ ಫ್ಯಾಕ್ಟ್‌ಶೈರ್ಟ್ ಪ್ರೈಕ್ಸ್‌ಕರ್ ದೃಷ್ಟಿಕೋನದಲ್ಲಿ ಯಾವುದು ಸುಳ್ಳ ಸುದ್ದಿ ಎಂಬ ವಿವರಗಳನ್ನು ನೀಡುತ್ತದೆ.

[https://reutersinstitute.politics.ox.ac.uk/sites/default/files/2017-10/Nielsen&Graves\\_factsheet\\_1710v3\\_FINAL\\_download.pdf](https://reutersinstitute.politics.ox.ac.uk/sites/default/files/2017-10/Nielsen&Graves_factsheet_1710v3_FINAL_download.pdf)

**6. Information Disorder: Toward an interdisciplinary framework for research and policymaking - By Claire Wardle and Hossein Derakhshan**

ಈ ವರದಿಯು ತಂತ್ರಜ್ಞನಿರ್ದಿಷ್ಟ ಕಾರಣದಿಂದಾಗಿ “ಮಾಹಿತಿ ಮಾಲಿನ್ಯ” ದ ಸಮಸ್ಯೆಯ ಬಗ್ಗೆ ಗಮನ ಹರಿಸುತ್ತದೆ. ಈ ವಿದ್ಯಮಾನದ ಪ್ರಕ್ರಿಯೆಗಳು, ವಿಷಯದ ಪ್ರಕಾರ ಮತ್ತು ಸಂಕೀರ್ಣ ಸ್ವರೂಪವನ್ನು ವರದಿಯು ವ್ಯಾಖ್ಯಾನಿಸುತ್ತದೆ.

<https://rm.coe.int/information-disorder-toward-an-interdisciplinary-framework-for-researc/168076277c>

**7. The Oxygen of Amplification: Better Practices for Reporting on Extremists, Antagonists, and Manipulators Online - By Whitney Phillips**

ದಿ ಆಕ್ಸಿಜನ್ ಅಫ್ ಅಂಪ್ಲಿಫಿಕೇಷನ್: ಬೆಟರ್ ಪ್ರಾಕ್ಟಿಸ್‌ಸ್ ಫ್ಲಾರ್ ರಿಪೋರ್ಟಿಂಗ್ ಆನ್ ಎಕ್ಸ್ಪ್ರೆಸ್‌ಪ್ರೆಸ್, ಅಂಟಿಗೊನಿಸ್‌ಪ್ರೆಸ್, ಅಂಡ್ ಮಾನ್ಯನಿಪ್ಯುಲೇಟ್‌ಸ್ ವಿಟ್ಲಿಫಿಲ್ಪ್ಸ್ ಅವರು ನಡೆಸಿದ ಸಂದರ್ಭನಗಳಿಂದ ದ್ವೇಷ ಗುಂಪುಗಳ ಸಂದೇಹಗಳನ್ನು ವರ್ಧಿಸಲು ಸುದ್ದಿಮಾಡ್ಯಾವಿವನ್ನು 2016ರಿಂದ 2018ರವರೆಗೆ ಹೇಗೆ ಅಪವರಿಸಲಾಗಿದೆ ಎಂಬುದನ್ನು ತೋರಿಸುತ್ತದೆ.

[https://datasociety.net/wp-content/uploads/2018/05/FULLREPORT\\_Oxygen\\_of\\_Amplification\\_DS.pdf](https://datasociety.net/wp-content/uploads/2018/05/FULLREPORT_Oxygen_of_Amplification_DS.pdf)

## ಉಲ್ಲೇಖಗಳು

1. ಅನೀಜ್, ಭ್ರೇಡ್., ನಯಾಚಿ, ಟಿ.ಎ., ಮತ್ತುಇತರರು. (2019). ರಾಯುಟ್ಸ್‌ ಇನ್‌ಪ್ರೋಟ್ ಇಂಡಿಯಾ ಡಿಜಿಟಲ್ ನ್ಯೂಸ್ ವರದಿ.
2. ಯುನೆಸ್‌ನ್ಯೂ. (2018). .ಜನರಲಿಸಂ, ಫೇರ್ಸ್‌ನ್ಯೂಸ್ ಅಂಡ್ ಡಿಸ್‌ಇನ್‌ಪ್ರೈಸ್‌ನ್ಯೂಸ್: ಹೃಂಜ್ರಕ್ ಫಾರ್ ಜನರಲಿಸಂ ಎಜುಕೇಶನ್ ಅಂಡ್ ಟ್ರೈನಿಂಗ್
3. ಬಧಿನಿ, ದಿ. (ಎಂಗಲ, ಜುಲೈ ೨೬) ಹೌ ವಾಟ್‌ಪ್ರೋ ಟನ್‌ ಎನ್ ಇಂಡಿಯನ್ ವಿಲೇಜ್ ಇಂಟ್ರಿ ಎಲಿಂಚ್ ಮಾರ್ಚ್, ಬಿಬಿಸಿ. ರಿಟ್ರೈವ್‌ ಪ್ರೈಮ್.

<https://www.bbc.com/news/world-asia-india-44856910>.

4. ಬಿಬಿಸಿಟ್‌ಕ್. (2018, ಫೆಬ್ರುವರಿ೨೬). ಡೀಪ್‌ಎಕ್ಸ್ ಅಂಡ್ ದಿ ಟೆಕ್ನಾಲಜಿ ಬಿಹ್ಯೆಂಡ್ ಇಟ್ – ಬಿಬಿಸಿಟ್‌ಕ್

<https://www.youtube.com/watch?reload=9&v=8Lhl-e2B8Lg>

5. ಬಿಬಿಸಿ ನ್ಯೂಸ್ (ಎನ್.ಡಿ), ಡ್ಯೂಟಿ, ಪಡೆಂಟಿ, ಕ್ರೈಡಿಬಿಲಿಟಿ: ಫೇರ್ಸ್ ನ್ಯೂಸ್ ಅಂಡ್ ದಿ ಆಡಿಷನರಿ ಸಿಟಿಜನ್ ಇನ್ ಇಂಡಿಯಾ
6. ವಾಡ್‌ಲೋ.ಸಿ. ಅಂಡ್ ಡೇರಕ್ಟನ್‌ವಚ್. (2017). ಇನ್‌ಪ್ರೈಸ್‌ನ್ಯೂಸ್: ಡಿಸಡರ್: ಟುವರ್‌ ಅನ್ ಇಂಟರ್‌ಡಿಸಿಲ್‌ನೆರಿ ಪ್ರೈಮ್‌ವ್ಯಾಪ್‌ ಝಾರ್‌ ರಿಸಚ್‌ ಅಂಡ್ ಪಾಲಿಸಿ ಮೇಕಿಂಗ್
7. ಗೂಗಲ್ ನ್ಯೂಸ್ ಇನಿಶಿಯೇಟಿವ್, ಬೂಮ್‌ಲೈವ್, ಇಂಟನ್ಯೂಡ್ಸ್, ಫ್ಲಾಟ್‌ಡ್ರಾಫ್ಟ್‌, ಸೈರಿಫ್ಲುಲ್, ಅಲ್ಪನ್ಯೂಸ್, ಡೇಟಾಲೀಂಡ್ (2018), ಜಿಎನ್ ಇ ಟ್ರೈನ್ ದಿ ಟ್ರೈನರ್.
7. ಪೊನ್‌ರ್ಯು.ಕೆ (2019, ಏಪ್ರಿಲ್ ೬). ವಾಟ್‌ಪ್ರೋ: ದೊ 'ಬ್ಲಾಕ್‌ಹೋಲ್' ಆಫ್ ಫೇರ್ಸ್ ನ್ಯೂಸ್ ಇನ್ ಇಂಡಿಯಾಸ್ ಇಲೆಕ್ಟ್ರಾನಿಕ್ ಬಿಬಿಸಿ

[bbc.com/news/world-asia-india-47797151](http://bbc.com/news/world-asia-india-47797151)

9. ಸಫಿ, ಎಂ (2018, ಜುಲೈ3). ವಾಟ್‌ಪ್ರೋ ಮಡಿಸ್‌: ಇಂಡಿಯಾ ಸ್ಟ್ರಾಟ್ ಟು ಕಾಂಬಾಟ್ ಕೈಮನ್‌ ಲಿಂಕ್ ಟು ಮೆಸೇಜಿಂಗ್ ಸವೀಡ್‌. ದಿ ಗಾಡಿಯನ್.

<https://www.theguardian.com/world/2018/jul/03/whatsapp-murders-india-struggles-to-combat-crimes-linked-to-messaging-service>.

10. ಶೆಲ್ಲಿ, ಡಿ (2019). ಕೌಟರಿಂಗ್ ಡಿಸ್‌ಇನ್‌ಪ್ರೈಸ್‌ನ್ಯೂಸ್ ಇನ್ ಸೌತ್ ಇಂಡಿಯಾ: ಅ ರೀಜನಲ್ ಮೀಡಿಯಾ ಲಿಟರೆಸಿ ಇನಿಶಿಯೇಟಿವ್

## NOTES



## ASIAN COLLEGE OF JOURNALISM

*administered by Media Development Foundation*

Second Main Road, Taramani, Chennai 600 113. India

Telephone: 91-44-2254 2840 / 2254 2842 – 47

Website: [www.asianmedia.org](http://www.asianmedia.org)